

ಓನೇಸಿಮನಿಗಾಗಿ ಪೌಲನ ಭಿಕ್ಷು

(ಫಿಲಿಪ್ಪೀನ 8-20)

ಒಂದು ವಿಭಿನ್ನವಾದ ಚರ್ಚೆಗಾಗಿ ಫಿಲಿಪ್ಪೋನನನ್ನು ಸಿದ್ಧಪಡಿಸಿದ ನಂತರ, ಪೌಲನು ತನ್ನ ಭಿಕ್ಷುಹವನ್ನು ಮುಂದಿಟ್ಟನು. “ಕ್ರಿಸ್ತನು ಬಯಸುವ ದೃಢತೆ ಮತ್ತು ಸೌಮ್ಯತೆಯ ಹೊಂದಾಣಿಕೆಯನ್ನು ಹೊಂದಿದವನಾಗಿ,” ಪೌಲನು, ಫಿಲಿಪ್ಪೋನನಿಗೆ ಸಲಿಯಾದದ್ದನ್ನೆ ಮಾಡುವದಕ್ಕೆ ಕರೆ ನೀಡಿದನು. ವಚನ 8 ರಿಂದ 14ರವರೆಗಿನ ಗ್ರೀಕ್ ವಾಕ್ಯದ ಉದ್ದವಾದ ಮತ್ತು ಸಂಕೀರ್ಣ ಹೊಂದಿದ ವಾಕ್ಯವಾಗಿದೆ:

ಅದಕಾರಣ ನಿನಗೆ ಯುಕ್ತವಾದದ್ದನ್ನು ಅಜ್ಞಾಪಿಸುವದಕ್ಕೆ ನನಗೆ ಕ್ರಿಸ್ತನಲ್ಲಿ ಪುರಾ ಅಧಿಕಾರವಿದ್ದರೂ ಹಾಗೆ ಅಜ್ಞಾಪಿಸದೆ ಮುದುಕನೂ ಈಗ ಕ್ರಿಸ್ತ ಯೇಸುವಿನ ನಿಮಿತ್ತಸೆರೆಯವನೂ ಆಗಿರುವ ಈ ಪೌಲನೆಂಬ ನಾನು ಪ್ರೀತಿಯ ನಿಮಿತ್ತ ನಿನ್ನನ್ನು ಬೇಡಿಕೊಳ್ಳುತ್ತೇನೆ. ನಾನು ಸೆರೆಯಲ್ಲಿ ಪಡೆದಿರುವ ನನ್ನ ಮಗನಾದ ಓನೇಸಿಮನ ವಿಷಯದಲ್ಲಿ ನಿನ್ನನ್ನು ಬೇಡಿಕೊಳ್ಳುತ್ತೇನೆ. ಅವನು ಮೊದಲು ನಿನಗೆ ಅಪ್ರಯೋಜಕನಾಗಿದ್ದನು, ಈಗ ನಿನಗೂ ನನಗೂ ಪ್ರಯೋಜಕನಾಗಿದ್ದಾನೆ. ಅವನು ನನಗೆ ಪ್ರಾಣದಂತಿದ್ದರೂ ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ಕಳುಹಿಸಿಕೊಟ್ಟಿದ್ದೇನೆ. ನಾನು ಸುವಾರ್ತೆಯ ನಿಮಿತ್ತ ಸೆರೆಯಲ್ಲರಲಾಗಿ ನಿನಗೆ ಬದಲಾಗಿ ಅವನು ನನಗೆ ಉಪಚಾರಮಾಡುವಂತೆ ಅವನನ್ನು ನನ್ನ ಬಳಿಯಲ್ಲೇ ಇಟ್ಟುಕೊಳ್ಳಬೇಕೆಂದು ಯೋಚಿಸಿದ್ದೆನು. ಆದೆ ನಿನ್ನ ಉಪಕಾರವು ಬಲಾತ್ಕಾರದಿಂದಾಗದೆ ಮನಃಪೂರ್ವಕವಾಗಿಯೇ ಇರಬೇಕೆಂದು ಯೋಚಿಸಿ ನಿನ್ನ ಸಮ್ಮತಿಯಿಲ್ಲದೆ ಏನು ಮಾಡುವದಕ್ಕೂ ನನಗೆ ಇಷ್ಟವಿರಲಿಲ್ಲ.

“ಅದಕಾರಣ” (*dio*; ವಚನ 8) ಮುಂದಿನ ಚರ್ಚೆಗೆ ತಳಹದಿಯಾಗಿರುವ ಕೃತಜ್ಞತೆ ಮತ್ತು ಪ್ರಾರ್ಥನೆಯ ಪರಿಚಯವನ್ನು ನೆನಪು ಮಾಡುತ್ತದೆ. ಇಲ್ಲಿ ಓನೇಸಿಮನ ಹೆಸರನ್ನಾಗಲೀ (ವಚನ 10) ಪೌಲನ ನಿರ್ದಿಷ್ಟವಾದ ಭಿಕ್ಷುಹದ ಸ್ವಭಾವವನ್ನಾಗಲೀ (ವಚನ 17) ಇನ್ನು ತಿಳಿಸಿರುವದಿಲ್ಲ. “ಯುಕ್ತವಾದದ್ದನ್ನು ಅಜ್ಞಾಪಿಸುವದಕ್ಕೆ ಕ್ರಿಸ್ತನಲ್ಲಿ ಪುರಾ ಅಧಿಕಾರವಿದ್ದರೂ” ಪೌಲನ ಚಾತುರ್ಯದ ಚರ್ಚೆ ಮತ್ತು ಗೌರವಯುತ ವಾದ ಮನವಿಯ ನಡುವೆ ಸಮತೋಲನವನ್ನು ಪೌಲನು ಕಾಪಾಡಿದವನು. ಪೌಲನಿಗೆ ಅಪೋಸ್ತಲತನದ ಅಧಿಕಾರವಿತ್ತು, ಈ ಸನ್ನಿವೇಶದಲ್ಲಿ ಆ ಅಧಿಕಾರವನ್ನು ಚಲಾಯಿಸಲಿಲ್ಲ. ಪುರಾ ಅಧಿಕಾರವಿದ್ದರೂ, “ಕ್ರಿಸ್ತನಲ್ಲಿ” ಎಂಬ ಹೇಳಿಕೆಯು ಸತ್ಯದ ಸೌಮ್ಯ ಸ್ವಭಾವವನ್ನು ನಿರೂಪಿಸುತ್ತದೆ. “ಕ್ರಿಸ್ತನಲ್ಲಿ” ಎಂಬುದು, ಪತ್ರದಲ್ಲಿರುವ ಎಲ್ಲಾ ಸಂಬಂಧಗಳಿಗೂ ಮೂಲವಾಗಿರುತ್ತದೆ. ಕ್ರಿಸ್ತನು ಲೋಕದಲ್ಲಿ ನಿಜ ಸಂಗತಿಯಾಗಿದ್ದನು (ಗಲಾತ್ಯ 3:28; 2 ಕೊರಿಂಥ 5:17). ಪ್ರಪಂಚದಲ್ಲಿ, ಫಿಲಿಪ್ಪೋನನು ಸೆರೆಮನೆ ವಾಸಿಯಾಗಿರದೆ, ಬಹಳ ಶ್ರೀಮಂತನಾಗಿದ್ದರಿಂದ, ಪೌಲನಿಗಿಂತಲೂ ಮಿಗಿಲಾದ ಸ್ಥಾನದಲ್ಲಿದ್ದನು. ಹೇಗೂ, ಕ್ರಿಸ್ತನಲ್ಲಿ ಇಂಥಾ ವ್ಯತ್ಯಾಸಗಳು ಸಮಸ್ಯೆಯಾಗಿರುವದಿಲ್ಲ. ಇಲ್ಲಿ ಪೌಲನ ನಾಯಕತ್ವವು ಧೈರ್ಯವನ್ನು ಕಳೆಕೊಂಡಿರಲಿಲ್ಲ, ಆದರೆ, ಆ ಧೈರ್ಯವು ಕ್ರಿಸ್ತ ಯೇಸುವಿನಲ್ಲಿ ಅಳವಡಾಗಿತ್ತು.

“ಹಾಗೆ ಅಜ್ಞಾಪಿಸದೆ” (*epitasso*), ಎಂಬ ಗ್ರೀಕ್ ಅನುವಾದ, “ಅಧಿಕಾರದಿಂದ

ಅದೇಶಿಸು” ಎಂಬ ಅರ್ಥ.¹ ಯೌವನಸ್ಥನಿಂದ ದೆವ್ವವನ್ನು ಹೊರಡಿಸಲು, ಯೇಸು ಬಳಸಿದ ಅಜ್ಜಿ (ಮಾರ್ಕ 9:25). ಕ್ರಿಸ್ತನಲ್ಲ ಈ ಲೀತಿಯಾದ ಅಧಿಕಾರವನ್ನು ಗಮನಿಸಿದ ಶಿಷ್ಯರು ಅಶ್ಚರ್ಯಪಟ್ಟರು (ಮಾರ್ಕ 1:27), ಭೋರ್ಗರೆಯುವ ಸಮುದ್ರವು ಶಾಂತವಾದ್ದನ್ನು ಕಂಡರು (ಲೂಕ 8:25). ಈ ಹತ್ತಿಕೆಯಲ್ಲಿಯೆ ಹೊರತು, ಈ ಬಿಧವಾದ ಅಜ್ಜಿಯನ್ನು ಹೊಲನು ಇತರೆ ಯಾವ ಪುಸ್ತಕದಲ್ಲಿಯೂ ಬಳಸದೆ ಇರುವುದು ಗಮನಿಸಬೇಕಾದ ಸಂಗತಿ, ಅವನು ಹೇಳಿದ್ದನ್ನು, ಫಿಲಿಪೋನನು ಮಾಡಲೇ ಬೇಕೆಂದು ಅಜ್ಜಣೆಯನ್ನು ನೀಡಲು, ಹೊಲನು ಹಿಂಜಲಿದನು ಹೊಲನು ಯಾವಾಗಲೂ ನೇರವಾಗಿ ಹೇಳು ತ್ತಿದ್ದನು, ಆದರೆ ಇಲ್ಲ ಅದನ್ನು ಅಧಿಕಾರ ಇದ್ದವನಂತೆ “ಸಹ ಪಾಲಿಗಳಿಗೆ ಕೀಟಲೆ ಕೊಡುವ ತುಂಟ ಹುಡುಗನ” ಹಾಗೆ ವರ್ತಿಸುತ್ತಿರುವುದಿಲ್ಲ. ಹೊಲನು ಫಿಲಿಪೋನನಿಗೆ ಯಜಮಾನನು ತನ್ನ ಆಳಿಗೆ ಹಾಗೂ ಒಡೆಯನನು ಗುಲಾಮನಲ್ಲ ನಡಕೊಳ್ಳುವಂತೆ ವರ್ತಿಸದೆ, ಪೋಷಕರು ಮಕ್ಕಳೊಂದಿಗೆ ವರ್ತಿಸುವಂತೆ ನಡೆದುಕೋ ಎಂದು ಹೊಲನು ಒಬ್ಬ ಸಹೋದರನು ಇನ್ನೊಬ್ಬ ಸಹೋದರನಿಗೆ ಎಂದು ತಿಳಿದು ಬರೆಯುತ್ತಿರುವನು.

“ಸಲಿಯಾದದ್ದನ್ನು ಮಾಡಲು” “ಸಲಿಯಾಗಿ ಮಾಡು!” ಎಂದು ಹೇಳುವುದು ಈ ದಿನಗಳಲ್ಲಿ ಎಷ್ಟಲಿಕೆಯ ಮಾತಾಗಿರುತ್ತದೆ. ಓನೇಸಿಮನ ವಿಷಯದಲ್ಲಿ ಫಿಲಿಪೋನನು ಮಾಡಬೇಕಾದ ವಿಷಯಗಳನ್ನು ಮಾಡಲು ಹೊಲನು ಸ್ಪೂರ್ತಿಯನ್ನು ನೀಡುತ್ತಿರುವನು. ಆ ಕಾರ್ಯದ ಯೋಜನೆಯನ್ನು ಫಿಲಿಪೋನನೇ ಮಾಡಬೇಕಿತ್ತು.

“ಪ್ರೀತಿಯ ನಿಮಿತ್ತವಾಗಿ” (ವಚನ 9) ಫಿಲಿಪೋನನ ವರ್ತನೆಯ ಬಗ್ಗೆ ಈ ಹಿಂದೆ, ಹೊಲನು ದೃಢಪಡಿಸಿರುವಂತೆ, ಈಗಲೂ ಹೇಳಿರುವನು (ವಚನಗಳು 5, 7). ಪ್ರೀತಿಯು ಕ್ರೈಸ್ತ ನಂಜಿಕೆಯ ಕೇಂದ್ರ ಬಿಂದುವಾಗಿದೆ. ಮತ್ತು ಅತಿ ಪ್ರಾಮುಖ್ಯವಾದ ಸದ್ಗುಣವೂ ಆಗಿರುತ್ತದೆ (ಮತ್ತಾಯ 22:37-40; ಯೋಹಾನ 13:34, 35; 1 ಕೊರಿಂಥ 13). ಹೊಲನು ಫಿಲಿಪೋನನಿಗೆ ಮಾಡಿದ ಮನವಿಯನ್ನು ಅಜ್ಜಾರೂಪದಲ್ಲಿ ಹೇಳದೆ, ಪ್ರೀತಿಯನ್ನು ಮೂಲ ಮಾಡಿಕೊಂಡಿರುವನು. ಮಾರ್ಕಸ್ ಬಾರ್ತ್ ಮತ್ತು ಹೆಲ್ ಮುಟ್ ಬ್ಲಾಂಕೆಯವರು 9ನೇ ವಚನದ ಆರಂಭವು ಇಡಿ ಪುಸ್ತಕದ ಒಂದು “ತಲೆ ಬರಹವಾಗಬಹುದು ಎಂದು [ಫಿಲಿಪೋನ] ಸಲಹೆ ನೀಡಿರುವರು.”²

“ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ” (*parakaleo*) ಎಂಬ ಗ್ರೀಕ್ ಕ್ರಿಯಾಪದ. ಕೆಲವು ಪ್ರತಿಕ್ರಿಯೆಯ ಅಥವಾ ವರ್ತನೆಗಳನ್ನು ಎದುರಿಸುವಾಗ ಹೊಲನು ವಿಶಿಷ್ಟ ಪದ ಪ್ರಯೋಗ ಮಾಡಿದನು (ರೋಮಾಪುರ 12:1; 1 ಕೊರಿಂಥ 1:10; ಎಫೆಸ 4:1; ಫಿಲಿಪ್ಪಿ 4:2). ಅದು ಅಜ್ಜಿಗೆ ವ್ಯತಿರಿಕ್ತವಾಗಿದೆ (ವಚನ 8) ಆ ಅಜ್ಜಿಯನ್ನು ಅಪೋಸ್ತಲನು ನೀಡುತ್ತಿರುವುದಿಲ್ಲ.

“ಇಂತಹ ವ್ಯಕ್ತಿತ್ವವನ್ನು ಹೊಂದಿರುವ ಹೊಲನೆಂಬ ನಾನು” ಎಂಬ ಅನುಕ್ರಮವಾದ ಹೇಳಿಕೆಯನ್ನು ತನ್ನ ಮನವಿಗೆ ಸೇಲಿಸಿರುವನು: ಹೊಲನು, ಇನ್ನೂ ಫಿಲಿಪೋನನಿಗೆ ನಿರ್ದಿಷ್ಟ ವಾದ ಮನವಿಯನ್ನು ಮಾಡಿರುವುದಿಲ್ಲ; ಸ್ಫೂಟದಂತೆ ಅವನ ಹೇಳಿಕೆಯು ಮುಂದೆ ಪತ್ತಿಕೆಯಲ್ಲಿ ತಿಳಿಸಲಾಗಿದೆ. ಒಂದು ಕಷ್ಟಕರವಾದ ಹೇಳಿಕೆಯನ್ನು ನೀಡುವ ಮೊದಲು, ನಿಟ್ಟುಸಿರು ಬಿಡುವಂತೆ, ಕೊನೆಯವರಿಗೂ ತನ್ನದೇ ಆದ ವಿಷಯಗಳನ್ನು ತಿಳಿಸುತ್ತಿರುವನು.³

(NASB; KJV)ಯಲ್ಲಿ “ವೃದ್ಧನು ಅಥವಾ ವಯಸ್ಸಾದವನು” (NIV; NRSV) ಯಲ್ಲಿ “ರಾಯಭಾಲಿ” ಎಂದು ಅನುವಾದಗೊಂಡಿದೆ (RSV; NEB). ಬಾರ್ಲ್ ಬ್ಲಾಂಕೆಯವರು, “ರಾಯಭಾಲಿ” ಎಂಬ ಪದವನ್ನು ಪೋಷಕನಾಗಿರಿಸಿರುವರು, “ವೃದ್ಧನು” ಎಂಬುದು “ಭಾವೋದ್ದೇಗದ ಪದವಾಗಿದೆ” ಎಂದು ಹೇಳಿರುವರು.⁴ ಯಾವುದೇ ಅನುವಾದಗಳಾಗಿದ್ದರೂ, ಅದರ ತರ್ಕ ಅನಗತ್ಯ. “ರಾಯಭಾಲಿ” ಎಂಬುದು, ಫಿಲಿಪೋನನಿಗೆ ಈ ಸಂದರ್ಭದಲ್ಲಿ, ಈ ವಿಷಯದಲ್ಲಿ, ಉಪಯೋಗಿಸತಕ್ಕ ಪದವಾಗಿರುವುದಿಲ್ಲ. “ವೃದ್ಧನಾದ” ಹೊಲನು ಅಂದರೆ, ಅಂದಾಜು ಐವತ್ತಲಿಂದ ಅರವತ್ತು ವಯಸ್ಸಿನವನಾಗಿರಬಹುದು, ಕರುಣೆ ತೋರಬೇಕೆಂದು

ಸೂಚನೆಯಾಗಿದ್ದರೆ, ಅವನು ಕರುಣಾಜನಕವಾದ ಪರಿಸ್ಥಿತಿಯಲ್ಲಿದ್ದನು, “ಕ್ರಿಸ್ತ ಯೇಸುವಿನ ನಿಮಿತ್ತ ಸೆರೆಯವನು” 1 ನೇ ವಚನದ ಸೆರೆಯವನ ಸ್ಥಿತಿಯನ್ನು ಇಲ್ಲಯೂ ಬಳಸಲಾಗಿದೆ. ಅಪೊಸ್ತಲನ ಅನುಭವ ವಯಸ್ಸು ಪ್ರೀತಿ ಮತ್ತು ಸಂಕಟಗಳಿಂದ ಉಂಟಾದ ಅಧಿಕಾರವನ್ನು ಹೊಲನು ಈ ಪರಿಸ್ಥಿತಿಯಲ್ಲಿ ಉಪಯೋಗಿಸಿರುವನು. ಅವನು ಇಲ್ಲಿ ತನಗೆ ನೇಮಕವಾಗಿರುವ ಅಧಿಕಾರವನ್ನು ಚಲಾಯಿಸದೆ, ಪ್ರೀತಿಯ ಮನವಿಯನ್ನು ಮಾಡುತ್ತಿರುವನಲ್ಲವೇ?

ನಾನು ಸೆರೆಯಲ್ಲಿ ಪಡೆದಿರುವ ನನ್ನ ಮಗನಾದ ಓನೇಸಿಮನ ವಿಷಯದಲ್ಲಿ ನಿನ್ನನ್ನು ಬೇಡಿಕೊಳ್ಳುತ್ತೇನೆ. ಅವನು ಮೊದಲು ನಿನಗೆ ಅಪ್ರಯೋಜಕನಾಗಿದ್ದನು, ಈಗ ನಿನಗೂ ನನಗೂ ಪ್ರಯೋಜಕನಾಗಿದ್ದಾನೆ. ಅವನು ನನಗೆ ಪ್ರಾಣದಂತಿದ್ದರೂ ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ಕಳುಹಿಸಿಕೊಟ್ಟಿದ್ದೇನೆ. ನಾನು ಸುವಾರ್ತೆಯ ನಿಮಿತ್ತ ಸೆರೆಯಲ್ಲರಲಾಗಿ ನಿನಗೆ ಬದಲಾಗಿ ಅವನು ನನಗೆ ಉಪಚಾರಮಾಡುವಂತೆ ಅವನನ್ನು ನನ್ನ ಬಳಿಯಲ್ಲೇ ಇಟ್ಟುಕೊಳ್ಳಬೇಕೆಂದು ಯೋಚಿಸಿದ್ದನು. ಆದರೆ ನಿನ್ನ ಉಪಕಾರವು ಬಲಾತ್ಕಾರದಿಂದಾಗದೆ ಮನಃಪೂರ್ವಕ ವಾಗಿಯೇ ಇರಬೇಕೆಂದು ಯೋಚಿಸಿ ನಿನ್ನ ಸಮ್ಮತಿಯಿಲ್ಲದೆ ನಿನು ಮಾಡುವದಕ್ಕೂ ನನಗೆ ಇಷ್ಟವಿರಲಲ್ಲ (ವಚನಗಳು 10-14).

“ನಿನ್ನನ್ನು ಬೇಡಿಕೊಳ್ಳುತ್ತೇನೆ” (ವಚನ 10) ವಚನ 9ರ *parakaleo* ಎಂಬ ಕ್ರಿಯಾಪದವನ್ನು ಪುನಃ ಅನುವಾದಿಸಲಾಗಿದೆ.⁵ “ಪರ” ಎಂಬುದು ಗ್ರೀಕ್ ಭಾಷೆಯ (*peri*), ಎಂಬ ಉಪಸರ್ಗ, ಅದು ವಂಶಸೂಚಕವಾಗಿ “ಬಗ್ಗೆ” ಎಂಬ ಅರ್ಥ ನೀಡುತ್ತದೆ. ಅಥವಾ ಇದನ್ನು ಕುರಿತು, ಹೆಸರಿಲ್ಲದ ವ್ಯಕ್ತಿಯನ್ನು ಈ ಸನ್ನಿವೇಶದಲ್ಲಿ ತಿಳಿಸಲಾಗಿದೆ. ಅವನು ನಂಜಕೆಯಲ್ಲಿರುವ, ಹೊಲನ ಮಗನು, ಎಂದು ಫಿಲಿಮೋನನಿಗೆ ತಿಳಿಸಲಾಗಿದೆ. ಹೊಲನ ಸೇವೆಯ ಮೂಲಕ ಕ್ರೈಸ್ತರಾದಂಥವರನ್ನು “ನನ್ನ ಮಗು” ಎಂದು ಕರೆದಿರುವನು (1 ಕೊರಿಂಥ 4:14-17; ಗಲಾತ್ಯ 4:19; 2 ತಿಮೊಥೆ 1:2).

ಗ್ರೀಕ್ ಭಾಷೆಯಲ್ಲಿ, ಈ ವಚನದ ಅಂತ್ಯದವರೆಗೂ, “ಓನೇಸಿಮನ” ಹೆಸರನ್ನು ಹೆಸರಿರುವದಿಲ್ಲ. ಇಂಗ್ಲೀಷ್ ಭಾಷೆಯಲ್ಲಿ “ನನ್ನ ಮಗನು” ಎಂದು ಹೇಳಿದ ನಂತರ, ವಚನದ ಮಧ್ಯದಲ್ಲಿ ಹೆಸರನ್ನು ತಿಳಿಸಲಾಗಿದೆ. ಇಲ್ಲಿ ಅತಿ ಮುಖ್ಯವಾದ ವಿಷಯಕ್ಕೆ ಉಂಟಾಗಬಹುದಾದ ಉದ್ದೇಗವು ಶಮನಗೊಂಡಿರುತ್ತದೆ. ಓನೇಸಿಮನ ಹೆಸರನ್ನು ತಿಳಿಸುವ ಮೊದಲು, ಹೊಲನು ಬಹಳಷ್ಟು ವಿಷಯಗಳನ್ನು ಮುಂತಿಳಿಸಿರುವನು (ವಚನ ಗಳು 1-10). ಅದಿಕಾಂಡ 22:2ರಲ್ಲಿ, “ಇಸಾಕನ” ಹೆಸರನ್ನು ತಡೆದು ತಿಳಿಸಿರುವಂತೆ ವಿಷಯಕ್ಕೆ “ಓನೇ ಸಿಮನ” ಹೆಸರು ಹೋಲಿಕೆಯಾಗಿದೆ. “ಓನೇಸಿಮನ” ಹೆಸರಿನ ಅಕ್ಷರಶಃ ಅರ್ಥ “ಪ್ರಯೋ ಜನಕಾಲಿ” ಕೆಲವು ಸಾಲಿ ಈ ಹೆಸರನ್ನು ಸ್ವತಂತ್ರರಾದ ಜನರಿಗೆ ಬಳಸಿದ್ದರೂ, ಗುಲಾಮರಿಗೆ ಈ ಹೆಸರು ಯೋಗ್ಯವಾಗಿರುತ್ತದೆ.

“ನಾನು ಸೆರೆಯಲ್ಲಿ ಪಡೆದಿರುವ ನನ್ನ ಮಗನು” ಇದು ಒಂದು ವ್ಯಂಗದ ಮಾತಾಗಿರುತ್ತದೆ. ಹೊಲನು ಸೆರೆವಾಸಿಯಾಗಿದ್ದನು ಎಂದು ಹೊಲನು ಮೂರನೆಯ ಸಾಲಿ ತಿಳಿಸುತ್ತಿರುವನು (ವಚನಗಳು 1, 9). “ಸರಪಣಿಗಳಲ್ಲ” ಅಥವಾ “ಬಂಧನದಲ್ಲಿ” ಎಂಬ ಅರ್ಥ ತಪ್ಪಿಸಿಕೊಳ್ಳುವಂತೆ ಭದ್ರವಾಗಿರುವ ಆಯುಧಗಳು. ಅವನು ಸೆರೆಮನೆಯಲ್ಲಿರುವಾಗ (ಅಥವಾ ಮನೆ ಬಂದನದಲ್ಲರುವಾಗ ಅಪೊಸ್ತಲರ ಕೃತ್ಯ 28:30, 31), ಹೊಲನು ಒಬ್ಬ ಮಗನಿಗೆ, ಅತ್ಯೇಕ ತಂದೆಯಾಗಿದ್ದನು. ದೇವರ ರಾಜ್ಯದ ವಿಸ್ತರಣೆಗೆ, ಸೆರೆಮನೆಯು ಅಡ್ಡಿಯಾಗಿರಲಿಲ್ಲ. ಹೊಲನು ಸುವಾರ್ತೆ ಸಾರ ಬಾರದಂದು ಬಂಧನಕ್ಕೆ ಒಳಪಡಿಸಿದ ಸನ್ನಿವೇಶವು ಇನ್ನೊಂದು ಸಾಲಿ “ಸುವಾರ್ತೆ ಪ್ರಚಾರಕ್ಕೆ ಅವಕಾಶವನ್ನು ಒದಗಿಸಿಕೊಟ್ಟಿತ್ತು” (ಫಿಲಿಪ್ಪಿ 1:12). J. B. ಫಿಲಿಪ್ಪಿಯವರು ಹೆಚ್ಚು ತೃಪ್ತಿದಾಯಕ ವಾದ ವಚನವನ್ನು ನೀಡಿರುವರು: “ನಾನು ನನ್ನ ಮಗನಿಗಾಗಿ ಭಿನ್ನವಾದ ಮಾಡುತ್ತಿರುವೆನು.

ನನ್ನನ್ನು ಜೀವದಿಂದ ಭದ್ರಪಡಿಸಿದ್ದರೂ, ನನ್ನ ಮಗನಾದ - ಓನೇಸಿಮನಿಗೆ ತಂದೆಯಾಗಿದ್ದೇನೆ!”⁶

“ಅವನು ಮೊದಲು ನಿನಗೆ ಅಪ್ರಯೋಜಕನಾಗಿದ್ದನು; ಆದರೆ, ಈಗ ಪ್ರಯೋಜಕನಾಗಿರುವನು” (ವಚನ 11). ಓನೇಸಿಮನ ಹೆಸರಿನಲ್ಲಿ ಒಂದು ವಿಧದ ಆಟದಂತಿದೆ, “ಅವನು ಪ್ರಯೋಜನಕಾರಿ,” ಎಂಬ ಅರ್ಥವಿದೆ. ಈ ಹಿಂದೆ ಅಪ್ರಯೋಜಕನಾದ ಗುಲಾಮ, ಅದಕ್ಕೆ ಅವನ ಸೋಮಾಲತನ, ಕಳ್ಳನ ಬುದ್ಧಿ, ಗೈರು ಹಾಜರಿಯೇ ಕಾರಣವಿರಬಹುದು (ವಚನ 18), ಹೇಗೂ, ಒಂದು ಕಾಲದಲ್ಲಿ ಕೆಲಸಕ್ಕೆ ಬಾರದವನು (*achrestos*), ಈಗ ಪ್ರಯೋಜನಕಾರಿಯಾಗಿರುವನು. (*Euchrestos*), “ನಿನಗೂ ಮತ್ತು ನನಗೂ” ಎಂಬುದು, ಪಾಲನಿಗೂ ಮತ್ತು ಫಿಲೆಮೋನನಿಗೂ, ಈ ಹಿಂದೆ ಓನೇಸಿಮನು ನನ್ನ ಚಿಂತೆ ಕಳೆದ ಕಾಲದಲ್ಲಿ ಅವನು ನನಗೆ ಸಹಾಯಕನಾಗಿದ್ದನು ಎಂಬ ಮೃದುವಾದ ನೆನಪನ್ನು ಮಾಡುತ್ತಿದ್ದನು. ಫಿಲೆಮೋನನು ಓನೇಸಿಮನನ್ನು ಜಡಗಡೆ ಮಾಡಿ, ರೋಮಾಪುರದಲ್ಲಿದ್ದ ಪಾಲನ ಬಳಿಗೆ ಹಿಂತಿರುಗಬೇಕೆಂಬ ಸೂಚನೆಯನ್ನು ಪಾಲನು ನೀಡುತ್ತಿರುವನು ಎಂಬ ಅಭಿಪ್ರಾಯವನ್ನು ಕೆಲವು ವಿವರಣೆಕಾರರು ನೀಡಿರುವರು, ಯಾಕೆಂದರೆ ಹೆರೆಮನೆಯಲ್ಲಿದ್ದ ಪಾಲನಿಗೆ ಸಹಾಯವಾಗ ಬಹುದೆಂಬ ಕಾರಣವನ್ನು ನೀಡಿರುವರು. ಆ ಮಾತು ಸತ್ಯ ಅಥವಾ ಅಸತ್ಯವಿರಬಹುದು, ಆದರೆ ಓನೇಸಿಮನು ಫಿಲೆಮೋನನ ಮನೆಯಿಂದ ಓಡಿಬಂದಾಗ ಗುಲಾಮನು ಮತ್ತು ಅಪ್ರಯೋಜಕನು ಆಗಿದ್ದನು. ಆದರೆ ಈಗ ಪರಿವರ್ತನೆಗೊಂಡ ಮನುಷ್ಯನಾಗಿದ್ದನು.

“ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ಕಳುಹಿಸಿಕೊಟ್ಟಿದ್ದೇನೆ” (ವಚನ 12) ಓಡಿ ಹೋದ ಗುಲಾಮನ ಪರಿಚಯದ ಅಂಶವನ್ನು ತೋರಿಸುತ್ತದೆ. ಅವನು ಗಲಾಮನಾಗಿದ್ದು, ಹಿಂದಿರುಗುವ ಆಲೋಚನೆಯನ್ನು ಮಾಡದೆ ಓಡಿಹೋಗಿದ್ದನು ಎಂದು ಸಾಮಾನ್ಯವಾಗಿ ತಿಳಿಯಲಾಗಿದೆ. ಈ ಸನ್ನಿವೇಶದಲ್ಲಿ ಅವನನ್ನು ಪುನಃ ಹಿಡಿದು ತರುವ ಅಪಾಯದಲ್ಲಿಯೂ ಅವನಿದ್ದನು. ಅವನನ್ನು ಅವನ ಯಜಮಾನನಿಗೆ ಹಿಂದಿರುಗಿಸಿ ಶಿಕ್ಷೆ ನೀಡುವ ಸಾಧ್ಯತೆಯು ಸಹ ಇತ್ತು.

ಓಡಿಹೋದ ಗುಲಾಮನಿಗೆ ನಿಯಮದ ಪ್ರಕಾರ ಶಿಕ್ಷೆಯನ್ನು ವಿಧಿಸಬಹುದಿತ್ತು; ಅವನ ಯಜಮಾನನು ಅವನನ್ನು ಮತ್ತೊಬ್ಬನಿಗೆ ಮಾರುವ ಸಂಭವವು ಇತ್ತು, ಅಲ್ಲಿ ಅವನಿಗೆ ಕ್ರೂರವಾದ ಹಿಂಸೆಯನ್ನು, ದುಷ್ಟ ಎಂಬ ನಿರ್ಣಯವನ್ನು ನೀಡಿ ಚಿತ್ರ ಹಿಂಸೆ ಮಾಡುವ ಸಾಧ್ಯತೆ ಇತ್ತು, ಅಥವಾ ಅವನನ್ನು ಕಷ್ಟದ ಸರಳನಿಂದ ಬಂಧಿಸಿ, ಬಹುಶಃ ಶಿಲುಬೆಗೆ ಹಾಕಿಸಿ, ಕ್ರೂರ ಪ್ರಾಣಿಗಳಿಗೆ ಆಹಾರವನ್ನಾಗಿ ಮಾಡುತ್ತಿದ್ದರು , ಅಥವಾ ಕೊಲ್ಲುತ್ತಿದ್ದರು ...⁷

ಓನೇಸಿಮನು ಗುಲಾಮತನದಿಂದ ತಪ್ಪಿಸಿಕೊಳ್ಳದೆ, ಸಕಾರಾತ್ಮಕವಾಗಿ “ಸ್ವೇಹಿತ ನಂತಿರುವ ಇನ್ನೊಬ್ಬನನ್ನು ಹುಡುಕಿಕೊಂಡನು,” ಅವನ ಮುಖಾಂತರ ಯಜಮಾನನ - ಮತ್ತು ಗುಲಾಮನ ನಡುವೆ ಸಂಧಾನ ಪಡಿಸಿಕೊಳ್ಳಲು ಸಹಾಯವನ್ನು ಬಯಸಿದ್ದನು.⁸ ಏನೇ ಇದ್ದರೂ, ಓನೇಸಿಮನು ನ್ಯಾಯಯುತವಾಗಿ ಇನ್ನೂ ಗುಲಾಮನೇ ಆಗಿದ್ದನು, ಅವನು ಫಿಲೆಮೋನನ ಮನೆಯಿಂದ ದೂರವಾದದ್ದು ಅಪರಾಧವಾಗಿತ್ತು, ಅವನು ತನ್ನ ಯಜಮಾನನ ಬಳಿಗೆ ಹಿಂದಿರುಗಬೇಕೆಂಬುದು ರೋಮಾ ಸಾಮ್ರಾಜ್ಯದ ಕಾಯ್ದೆಗೆ ಅನುಗುಣವಾಗಿತ್ತು.

ಆದುದರಿಂದ ಪಾಲನು ಓನೇಸಿಮನನ್ನು ಫಿಲೆಮೋನನ ಬಳಿಗೆ ಹಿಂದಿರುಗುವಂತೆ ಮಾಡಿದನು. ಇದು ಹಳೇ ಒಡಂಬಡಿಕೆಯ ನಿಯಮದಂತೆ ಇಲ್ಲದೆ ಇದ್ದರೂ (ಧರ್ಮೋಪದೇಶಕಾಂಡ 23:15, 16), ಮೊದಲ ಶತಮಾನದ ಸಭಾ ಚರಿತ್ರೆಯಲ್ಲಿ ಈ ವಿಷಯವೇ ಪಾಲನ ಉಪದೇಶವಾಗಿತ್ತು (ಫಿಲೆಸ 6:5-8; ಕೊಲೊಸ್ಸೆ 3:22-25). ಹಿಂದಕ್ಕೆ ಬರುವ ಆಲೋಚನೆಯ ಮೂಲವು ಪಾಲನಿಂದ ಉಂಟಾಯಿತೋ ಅಥವಾ ಓನೇಸಿಮನಿಂದ

ಉಂಟಾಯಿತೋ ಎಂಬುದು ಅಸ್ಪಷ್ಟವಾಗಿದ್ದರೂ, ಇದು ಅಪೋಸ್ತಲನ ಯೋಚನೆಯೇ ಇರಬಹುದು.

ಪೌಲನು, ಫಿಲೆಮೋನನಲ್ಲಿ ವಿಶೇಷವಾದ ಭರವಸೆಯನ್ನು ಹೊಂದಿದ್ದರೂ ಸಹ, ಓನೇ ಸಿಮನನ್ನು ಹಿಂದಕ್ಕೆ ಕಳುಹಿಸುವುದು, ಪೌಲನಿಗೂ ಮತ್ತು ಓನೇಸಿಮನಿಗೂ ಕಷ್ಟಕರವಾದ ಸಂಗತಿಯಾಗಿತ್ತು.

ಗುಲಾಮನು ಓಡಿಹೋದದ್ದರಿಂದ ಅವನಿಗೆ ಉಂಟಾದ ದುಗುಡದ ನಿಮಿತ್ತ ಅವನ ಸ್ವಂತ ಇಚ್ಛೆಯಂತೆ ತನ್ನ ಯಜಮಾನನ ಬಳಿಗೆ ಹಿಂದಿರುಗುವನು, ಅಥವಾ ಖಾಸಗಿಯಾದ ವ್ಯಕ್ತಿಯು, ಅವನಿಗೆ ಬಹುಮಾನವು ದೊರೆಯುವುದೆಂದು ಗಲಾಮನನ್ನು ಹಿಡಿದು ಒತ್ತಾಯ ಪೂರ್ವಕವಾಗಿ ಅವನ ಯಜಮಾನನಿಗೆ ಹಿಂದಿರುಗಿಸುತ್ತಿದ್ದನು, ಅಥವಾ ಪೋಲಿಸ್ ಮನುಷ್ಯನು ಸಹ ಅವನನ್ನು ಹಿಂದಿರುಗಿಸುವ ಸಾಧ್ಯತೆಯಿತ್ತು. ಅವನ ಭವಿಷ್ಯವು ಅವನ ಯಜಮಾನನಲ್ಲಿ ಅವಲಂಬಿತವಾಗಿತ್ತು. ಗುಲಾಮನನ್ನು ಬಿತ್ತಲೆ ಮಾಡಿ, ಹೊಡೆದು ಅವನನ್ನು ಕುಂಟನನ್ನಾಗಿಸುತ್ತಿದ್ದರು; ಅವನು ದುಷ್ಟನು ಎಂದು ಅವನ ಹಣೆ ಹಾಗೂ ಕೈಗಳಲ್ಲಿ ಗುರುತುಮಾಡುತ್ತಿದ್ದರು; ಕೆಂಪಾದ ಕಜ್ಜಿಣದ ಪಟ್ಟಿಯಿಂದ ಅವನ ಕೊರಳಿಗೆ ಕಟ್ಟುತ್ತಿದ್ದರು; ಇತರ ಗುಲಾಮರಿಗೆ ಎಚ್ಚರಿಕೆಯ ಸೂಚನೆಯಾಗಿ ಅವನನ್ನು ಕೊಲ್ಲುತ್ತಿದ್ದರು (ಓತ್ತಿ ಹೇಳಿದ್ದು ನನ್ನದು).⁹

ಸಂಭವಿಸಬಹುದಾದ ಸಾಧ್ಯತೆಗಳನ್ನು ಅರಿತವನಾಗಿ, “ಪೌಲನು (ತನ್ನ) ಹೃದಯವನ್ನೇ ಕಳುಹಿಸುವಂತಿತ್ತು.” ಪುನಃ ವಚನ 7ರಲ್ಲಿ, “ಹೊಟ್ಟೆ ಒಳಗಣ ಭಾಗಗಳ” ಸೂಚನೆಯಾಗಿ “ಹೃದಯ” ಎಂಬ ತೀಕ್ಷ್ಣವಾದ ಪದವನ್ನು ಬಳಸಿದನು. ದೇವ ಜನರ ಹೃದಯಗಳನ್ನು ಸಂತೈಸಿದ ಫಿಲೆಮೋನನು ಪೌಲನ “ಹೃದಯದೊಂದಿಗೆ” (ಓನೇಸಿಮನು) ಮೃದುವಾಗಿ ವರ್ತಿಸುವನು ಎಂದು ತಿಳಿದನು.

“ಅವನನ್ನು ನನ್ನ ಬಳಿಯಲ್ಲಿಯೇ ಇಟ್ಟುಕೊಳ್ಳಬೇಕೆಂದು ಯೋಚಿಸಿದ್ದೇನು” (ವಚನ 13). ಓನೇಸಿಮನನ್ನು ರೋಮಾಪುರದಲ್ಲಿ ಉಳಿಸಿಕೊಳ್ಳುವುದು ಪೌಲನ ಮೈಯತ್ತಿಕವಾದ ಬಯಕೆಯಾಗಿತ್ತು. “ನಾನು ಬಯಸಿದ್ದೆ” ಎಂಬುದು ಗ್ರೀಕ್ ಕ್ರಿಯಾಪದವಾಗಿ ಅಪೂರ್ಣವಾಗಿದೆ, “ನಾನು ಬಯಸುವವನಾಗಿದ್ದೆ” ಎಂಬ ಅನುವಾದಕ್ಕೆ ಎಡೆಮಾಡಿದೆ. ಓನೇಸಿಮನನ್ನು ಕಳುಹಿಸಿಕೊಡುವ ಅಂಶವು ಪೌಲನಿಗೆ ತಕ್ಷಣದಲ್ಲೇ ಅಥವಾ ಸುಲಭವಾಗಿ ಉದ್ಭವಿಸಲಿಲ್ಲ. ವಚನದಲ್ಲಿ ಎದ್ದು ಕಾಣುವ “ನಾನು” ಎಂಬ ಪದವು ಪೌಲನನ್ನೇ ಗುರುತಿಸುತ್ತದೆ ಬಿಡು; ಓನೇ ಸಿಮನನ್ನು ಗುರುತಿಸುವುದಿಲ್ಲ.

“ನಿನಗೆ ಬದಲಾಗಿ ಅವನು ನನಗೆ ಉಪಚಾರ ಮಾಡುವಂತೆ” ಎಂಬುದು, ಫಿಲಿಪ್ಪಿಯವರ ಪರವಾಗಿ ಎಫೆಸೋದಿಂದ ತನು ಪೌಲನಿಗೆ ಸೇವೆ ಮಾಡಿದ ವಿಷಯದಂತೆಯೇ ಇರುತ್ತದೆ (ಫಿಲಿಪ್ಪಿ 2:25-30). ಓನೇಸಿಮನು ಫಿಲೆಮೋನನಿಗೆ ಮಾಡಿದ ಒಳ್ಳೆಯ ಕಾರ್ಯಗಳನ್ನು ಗುರುತಿಸಿ ಗೌರವಿಸಿದನು. ಆ ಲೀತಿಯಾದ ಸೇವೆಯನ್ನು ಫಿಲೆಮೋನನು ಬಯಸಿರಲೂ ಇಲ್ಲ. “ಸುವಾರ್ತೆಯ ನಿಮಿತ್ತ ಸೆರೆಯಲ್ಲರಲಾಗಿ” ಅಕ್ಷರಶಃ ಸುವಾರ್ತೆಯ ಸರಪಳಿಯಲ್ಲಿ ಎಂಬುದಾಗಿದೆ. “ಮೊದಲ ಹದಿಮೂರು ವಚನಗಳಲ್ಲಿ, ನಾಲ್ಕನೆಯ ಬಾರಿ ಪೌಲನು ಸೆರೆ ಮನೆೆಯಿಂದ ಬರೆಯುತ್ತಿರುವುದು ಗೋಚರವಾಗಿದೆ” (1, 9, 10, 13). ವಚನ 13 ಹಿನ್ನೆಲೆಯಲ್ಲಿ ಐಶ್ವರ್ಯವಂತನು, ಹಾಗೂ ಸಂತೃಪ್ತಿಯಾಗಿ ಜೀವನ ನಡೆಸುತ್ತಿದ್ದ ಫಿಲೆಮೋನನಿಗಿಂತಲೂ, ಸೆರೆಮನೆಯಲ್ಲಿದ್ದ ಪೌಲನಿಗೆ ಹೆಚ್ಚಿನ ಸೇವೆಯ ಅಗತ್ಯವಿತ್ತು ಎಂದು ಫಿಲೆಮೋನನಿಗೆ ನೆನಪುಮಾಡುತ್ತಿರುವನು.

ವಚನ 8 ಮತ್ತು 9ರ ಅಂಶವನ್ನು, ವಚನ 14ರಲ್ಲಿ ಪೌಲನು ಪುನರುಜ್ಜೀವಿಸಿರುವನು. ಓನೇಸಿಮನನ್ನು ತನ್ನ ಜೊತೆಯಲ್ಲಿ ರೋಮಾಪುರದಲ್ಲಿಯೇ ಉಳಿಸಿಕೊಳ್ಳಬೇಕೆಂದು ಪೌಲನು

ಬಯಸಿದ್ದರೂ, “ನಿನ್ನ ಸಮೈತಿಯಿಲ್ಲದೆ ವಿನು ಮಾಡುವದಕ್ಕೂ ನನಗೆ ಇಷ್ಟವಿರಲಿಲ್ಲ.” ಎಂಬುದು ಮುಂದುವರಿದ ತ್ರಿಯಾಪದವಾಗಿರುತ್ತದೆ (“ನನ್ನ ಬಯಕೆ”; 13), “ನನಗೆ ... ಇಷ್ಟ” ಎಂಬುದು ಅನಿಶ್ಚಿತ ಭೂತಕಾಲದಲ್ಲಿದೆ. ಈ ಪರಿಣಿತಿಯಿಲ್ಲ ಅವನ ಬಯಕೆ ಮತ್ತು ಅವನು ಮಾಡಲೇ ಬೇಕಾದ ನ್ಯಾಯವಾದ ಕಾರ್ಯದ ನಡುವೆ ನರಳಿದನು. ಅಂತಿಮವಾಗಿ, ಉತ್ತಮವಾದ ನಿರ್ಧಾರವು ಉಂಟಾಗಿ, ಓನೇಸಿಮನನ್ನು ಕೊಲೊನ್ನೆಗೆ ಮರಳಿಸಿದನು.

ಓನೇಸಿಮನನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡು, ತುಘನ ಕೈಯಲ್ಲಿ ಪತ್ರವನ್ನು ಕಚುಹಿಸಿ, ಹೊಲನ ಕುರಿತಾದ ವಿಷಯವನ್ನು ಫಿಲೆಮೋನನಿಗೆ ತಿಳಿಸುವ ಪರ್ಯಾಯ ವ್ಯವಸ್ಥೆಯನ್ನು ಸಹ ಅವನು ಮಾಡಬಹುದಿತ್ತು. ಆದರೆ ಅಂತಿಮ ಪರಿಣಾಮವು ಸಹ ಒಂದೇ ಆಗಿರಲು ಸಾಧ್ಯವೆಂದು. ಈ ಎರಡೂ ವಿಷಯಗಳು ಫಿಲೆಮೋನನು ಓನೇಸಿಮನನ್ನು ರೋಮಾಯದಲ್ಲಿದ್ದ ಹೊಲನ ಬಳಿಯಲ್ಲಿ ನೇವೆ ಮಾಡಲು ಬಿಡಬಹುದಿತ್ತು. ಆದರೆ ಆ ವಿಧವಾದ ಕಾರ್ಯವನ್ನು ಹೊಲನು ಬಯಸಲಿಲ್ಲ. ಹೊಲನು ತನ್ನ ನಿರ್ಧಾರವನ್ನು ತಿಳಿಸಿ - “ಆದರೆ ನಿನ್ನ ಉಪಕಾರವು ಬಲತ್ವಾರದಿಂದಾಗದೆ ಮನಃ ಪೂರ್ವಕ ವಾಗಿಯೇ ಇರಬೇಕೆಂದು ಯೋಚಿಸಿ ನಿನ್ನ ಸಮೈತಿಯಿಲ್ಲದೆ ವಿನು ಮಾಡುವದಕ್ಕೂ ನನಗೆ ಇಷ್ಟವಿರಲಿಲ್ಲ.” ಎಂಬ ಈ ವ್ಯಾಖ್ಯಾನದಲ್ಲ, ಪೂರ್ತಿಪತ್ರಿಯ ಸಾರಾಂಶ ಅಡಕವಾಗಿದೆ. ಹೊಲನು ವಿಶೇಷ ಅಭಿಲಾಶೆಯಿಂದ ಅಂತ್ಯವನ್ನು ಸಮೀಪಿಸಿದರೂ, ಅದನ್ನು ಅಂತ್ಯಗ್ರಾಹಕನು ವಿಶೇಷವಾದ ಮೂಲವನ್ನು ಪ್ರಾಯೋಜಿಸಿದನು. ಹೊಲನು ಆದೇಶ ನೀಡಬಹುದಿತ್ತು (ವಚನ 8) ಮತ್ತು ಮಾಡಲೇಬೇಕು ಎಂದು ಹೇಳ ಬಹುದು (ವಚನ 14), ಆದರೆ ಮನವಿ ಮಾಡಿಕೇಳುವದನ್ನೇ ಅರಿಸಿಕೊಂಡನು (ವಚನ 9). ಹೊಲನು ಕೊಲೊನ್ನೆದವರಿಗೆ ಮಾಡಲೇಬೇಕು ಎಂಬ ಅಂಶವನ್ನು ತಿಳಿಸಿದ್ದನು: “ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ, ದುಃಖದಿಂದಾಗಲಿ ಬಲತ್ವಾರದಿಂದಾಗಲಿ ಯಾರೂ ಕೊಡಬಾರದು; ಯಾಕೆಂದರೆ ಸಂತೋಷವಾಗಿ ಕೊಡುವವನು ಮೇಲೆ ದೇವರಿಗೆ ಪ್ರೀತಿಯುಂಟು” (2 ಕೊಲೊನ್ನೆ 9:7; ಒತ್ತಿ ಹೇಳಿದ್ದು ನನ್ನದು).

ಅವನು ಸ್ವಲ್ಪಕಾಲ ನಿನ್ನಿಂದ ಅಗಲಿಸಲ್ಪಟ್ಟಿದ್ದು ನಿರಂತರವೂ ನಿನ್ನವನಾಗಬೇಕೆಂಬದಕ್ಕೋಸ್ಕರವೋ ವಿನೋ. ಇನ್ನು ಮೇಲೆ ಅವನು ದಾಸನಾಗದೆ ದಾಸನಿಗಿಂತ ಉತ್ತಮನಾಗಿ ಪ್ರಿಯ ಸಹೋದರನಂತಾಗಬೇಕು. ಅವನು ನನಗೆ ಬಹಳ ಪ್ರಿಯನಾಗಿರುವಲ್ಲಿ ನಿನಗೆ ಲೋಕಸಂಬಂಧದಲ್ಲಿಯೂ ಕರ್ತನ ಸಂಬಂಧದಲ್ಲಿಯೂ ಇನ್ನೂ ಎಷ್ಟೋ ಪ್ರಿಯನಾಗಿರುವನು.

ಹಾಗಾದರೆ ನೀನು ನನ್ನನ್ನು ಜೊತೆಗಾರನೆಂದು ಎಣಿಸಿದರೆ ನನ್ನನ್ನು ಸೇರಿಸಿ ಕೊಟ್ಟು ಪ್ರಕಾರವೇ ಅವನನ್ನು ಸೇರಿಸಿಕೊಂಡು (ವಚನಗಳು 15-17).

“ಬಹುಶಃ ಎಂಬ ಪದವು” (ವಚನ 15) ಫಿಲೆಮೋನನ ಮತ್ತು ಓಡಿಹೋದ ಓನೇಸಿಮನ ನಡುವೆ ಉಂಟಾಗಬಹುದಾದ ಆತ್ಮಿಕ ಸಂಬಂಧದ ಜೋಡಣೆಯ ಪದವಿರಬಹುದು. “ಬಹುಶಃ” ಎಂಬುದು ಗ್ರೀಕ್ ಭಾಷೆಯ ಶಾಶಾ ಎಂಬ ಪದದ ಅನುವಾದ. “ಬಹುಶಃ, ಸಾಧ್ಯವಾಗುವ ಘನೆಯ ಸೂಚಕ, ಅಗಬಹುದು, ಸಾಧ್ಯತೆ”^೦ ಹೊಲನು ಬಹುಶಃ ಅಥವಾ ಸಾಧ್ಯವಾಗಬಹುದು ಅರ್ಥೈಸಿರಬಹುದು ಅಥವಾ ಇಲ್ಲದೆ ಇರಬಹುದು; ಹೊಲನು ಇದರಲ್ಲಿನ ನಿಶ್ಚಯತ್ವವನ್ನು ತಿಳಿಸದೆ, ಸಾಧ್ಯವಾಗಬಹುದು ಎಂಬ ಅರ್ಥವನ್ನೇ ತಿಳಿಸುತ್ತಿದ್ದಾನೆ.

“ಈ ಕಾರಣದಿಂದ ಅವನು ನಿನ್ನಿಂದ ದೂರವಾಗಿರಬಹುದು” ಎಂದು ಫಿಲೆಮೋನನಿಗೆ ತಿಳಿಸಿದನು. ಓಡಿ ಹೋದ ಗುಲಾಮನ ಕುರಿತಾದ ಸೂಕ್ತ ಮತ್ತು ತೀರ್ಪು ಮಾಡದ ನಿರ್ಣಯದ ಮಾತುಕತೆಯಾಗಿದೆ. ಓನೇಸಿಮನು ಯಜಮಾನನಿಗೆ ಮಾಡಿದ ಕಾರ್ಯದ

ನಿಮಿತ್ತ ಯಜಮಾನನಿಗೆ ನಷ್ಟ ಉಂಟಾಗಿತ್ತು (ವಚನ 18). ಹೇಗೂ, ಇವರಿಬ್ಬರ ವ್ಯತ್ಯಾಸಗಳ ನಡುವೆ ಇನ್ನೊಂದು ಘನ ಕಾರ್ಯವು ನಡೆಯುತ್ತಿತ್ತು. ಬಹುಶಃ ಮಹತ್ವದ ಉದ್ದೇಶಗಳನ್ನು ಈಡೇಲಿಸಲು ದೇವರ ಕೈಗಳು ಕಾರ್ಯೋನ್ಮುಖ ವಾಗಿದ್ದವು.

“ಸ್ವಲ್ಪ ಕಾಲ” ಅಂದರೆ “ಒಂದು ಗಂಟೆಯ ಅವಧಿ” (2 ಕೊರಿಂಥ 7:8; ನೋಡಿಲಿ ಗಲಾತ್ಯ 2:5) ಓನೇಸೀಮನು ಕೆಲಸದಿಂದ ದೂರಬಿದ್ದಕಾಲದ ಅವಧಿ “ಜೀವನದ ದೂರದೃಷ್ಟಿಯನ್ನು ಹೊಂದಿರಬೇಕೆಂದು ಕ್ರೈಸ್ತರಿಗೆ ಹೊಲನು ಆಗಾಗ್ಗೆ ಕರೆ ನೀಡಿದನು” (ರೋಮಾಪುರ 8:18; 2 ಕೊರಿಂಥ 4:17). “ಬಿಶಾಲ ಮನೋಭಾವವು,” ವರ್ತಮಾನದ ಜೀವಿತವನ್ನು ಸೂಕ್ಷ್ಮವಾಗಿ ಪರಿಶೀಲಿಸುವಂತೆ ಮಾಡುತ್ತದೆ (ರೋಮಾಪುರ 8:28-39).

“ಅವನು ನಿರಂತರವೂ ನಿನ್ನವನಾಗಬೇಕು” ಹೊಲನು ಇದರ ವಿಷಯವಾಗಿ ಮಾಡುವಂತಹ ತರ್ಕವು ಅತ್ಯಂತವಾದದ್ದೋ ಅಥವಾ ದೈಹಿಕವಾದದ್ದೋ ಎಂದು ಅಧುನಿಕ ಓದುಗರು ಅಶ್ಚರ್ಯ ವ್ಯಕ್ತಪಡಿಸುತ್ತಾರೆ. ಈ ಓನೇಸೀಮನು ಕ್ರೈಸ್ತನಾದ್ದರಿಂದ (ವಚನ 16), ಅವನು ಮತ್ತು ಫಿಲಿಮೋನನು ಕ್ರಿಸ್ತನಲ್ಲಿ ನಿರಂತರವಾದ ಸಹೋದರರಾಗಿರುವರು ಎಂದು ಹೊಲನು ಅರ್ಥೈಸಿದನೇ? ಅಥವಾ “ಅಪ್ರಯೋಜಕನಾದ” ಓನೇಸೀಮನನ್ನು ಕ್ರಿಸ್ತನು ಬದಲಿಸಿ ಪ್ರಯೋಜನಕಾರಿ ಮಾಡಿರುವನು ಎಂಬ ಮಾತನ್ನು ಹೇಳುತ್ತಿರುವನೇ (ವಚನ 11). ಅವನು ಇನ್ನು ಮುಂದೆ ಓಡಿಹೋಗದೆ, ನಂಜಕೆಯಿಂದ ತನ್ನ ಜೀವಮಾನಕಾಲವನ್ನೆಲ್ಲಾ ಸೇವೆ ಮಾಡುವನು ಎಂಬ ಅರ್ಥವೇ? ಈ ಎರಡು ವಿಷಯಗಳಲ್ಲಿ ಆಯ್ಕೆಗೆ ಕಾರಣಗಳಿಲ್ಲ. ಭಾಷೆಯಲ್ಲಿ ವ್ಯತ್ಯಾಸವಿದ್ದು, ಆಯ್ಕೆಯ ಪ್ರತಿಕ್ರಿಯೆಯನ್ನು ಫಿಲಿಮೋನನ ಸ್ವತಂತ್ರಕ್ಕೆ ಮೀಸಲಡಲಾಗಿದೆ.

ವಚನ 15ರ ಹೊಲನ ಚರ್ಚೆಯು ಯಾಕೋಬನ ಮಗನಾದ ಯೋಸೇಫನ ಪ್ರಖ್ಯಾತಿಯಾದ ಮಾತನ್ನು ನೆನಪಿಗೆ ತರುತ್ತದೆ. ಯಾಕೋಬನ ಮರಣದ ನಂತರ, ಅವನು ತನ್ನ ಸಹೋದರರೊಂದಿಗೆ, ಅವನು ಅನುಭವಿಸಿದ್ದ ಗುಲಾಮತನದ ಬಗ್ಗೆ ಮಾತನಾಡಿದನು. “ನೀವಂತೂ ನನಗೆ ಕೇಡಾಗಬೇಕೆಂದು ಎಣಿಸಿದ್ದೀರಿ: ಆದರೆ ದೇವರು ಮೇಲಾಗಬೇಕೆಂದು ಸಂಕಲ್ಪಿಸಿದನು ಮತ್ತು ಅನೇಕರಿಗೆ ಸಂರಕ್ಷಣೆ ಉಂಟಾಗುವಂತೆ ಮಾಡಿದನು” (ಅದಿಕಾಂಡ 50:20). ಜೆರೋಮ್‌ರವರು (ಕ್ರಿ.ಶ. 345-420), ಫಿಲಿಮೋನನ ಪತ್ರಿಕೆಯ ತಮ್ಮ ವಿವರಣೆಯಲ್ಲಿ, ಇದೇ ವಿಷಯವನ್ನು ಕುರಿತು ಬರೆದಿರುವರು,

ಕೆಲವು ಸಾಲ ಕೆಟ್ಟಗಳಿಗೆಗಳು, ಒಳ್ಳೆಯದಾಗಿ ಮಾರ್ಪಡುತ್ತವೆ, ಮನುಷ್ಯನ ಕೆಟ್ಟ ಅಭಿಪ್ರಾಯವನ್ನು ದೇವರು ನೀತಿಯಲ್ಲಿ ಅಂತ್ಯಗೊಳಿಸುವನು ... ಒಂದು ವೇಳೆ ಅವನು (ಓನೇಸೀಮನು) ತನ್ನ ಯಜಮಾನನಿಂದ ತಪ್ಪಿಸಿಕೊಂಡು ಹೋಗದಿದ್ದರೆ, ರೋಮಾಪುರದ ಸೆರೆಯಲ್ಲಿದ್ದ ಹೊಲನ ಬಳಿಗೆ ಬರಲು ಅಸಾಧ್ಯವಾಗುತ್ತಿತ್ತು. ಅವನು ಸರಪಳಿಯಲ್ಲಿದ್ದ ಹೊಲನನ್ನು ಸಂಧಿಸದಿದ್ದರೆ, ಕ್ರಿಸ್ತನಲ್ಲಿ ನಂಜಕೆಯನ್ನು ಹೊಂದಲು ಆಗುತ್ತಿರಲಿಲ್ಲ, ಅವನು ಹೊಲನಿಗೆ ಮಗನಾಗಿ, ಸುವಾರ್ತೆ ಸೇವೆಗೆ ಕಳುಹಿಸಲ್ಪಡಲು ಅಸಾಧ್ಯವಾಗುತ್ತಿತ್ತು ...¹¹

ವಚನ 15ರಲ್ಲಿ ಪ್ರಾರಂಭವಾದ ವಾಕ್ಯವು ವಚನ 16ರಲ್ಲೂ ಮುಂದುವರೆದಿದೆ: ಓನೇಸೀಮನು ಫಿಲಿಮೋನನ ಬಳಿಗೆ “ನಿರಂತರವಾಗಿ” ಹತ್ತಿರವಾಗಿದ್ದನು, ಆದರೆ ಗುಲಾಮನಾಗಿಯಿಲ್ಲ “ಗುಲಾಮ” ಅಥವಾ “ದಾಸ” ಎಂಬ ಪದವು ಇದೇ ಮೊದಲನೆಯ ಸಾಲ ಈ ಪತ್ರಿಕೆಯಲ್ಲಿ ಲಿಖಿಸಲಾಗಿದೆ. ಓನೇಸೀಮನನ್ನು ಬಿಡುಗಡೆ (ಮಾನವನ ದೈಹಿಕ ಬಿಡುಗಡೆ) ಮಾಡುವದು ಹೊಲನ ಮೊದಲ ಆದ್ಯತೆಯಾಗಿದ್ದರೂ, ಓನೇಸೀಮನ ದಾಸತ್ವವನ್ನು ತ್ಯಜಿಸಿ ಎಂದು ಹೊಲನು ಹೇಳುತ್ತಿರುವದಿಲ್ಲ. ಅದರ ಬದಲಾಗಿ ಓನೇಸೀಮನ ಬದಲಾದ ಸ್ವಭಾವವನ್ನು ಫಿಲಿಮೋನನು ಗಮನಿಸಿ, ಓನೇಸೀಮನನ್ನು “ಗಲಾಮನಿಗಿಂತ ಹೆಚ್ಚಾಗಿ

ಗೌರವಿಸಬೇಕು” ಎಂದು ಸಲಹೆ ನೀಡುತ್ತಿದ್ದಾನೆ. ಇಲ್ಲ ಹೌಲನು ಗುಲಾಮತನದ ಕುಲಿತಾಗಿ ಚರ್ಚೆಯನ್ನು ಮಾಡದೆ ಅದನ್ನು ದಾಖಲಾಗುತ್ತಿರುವವನು!

ಓನೇಸಿಮನನ್ನು ಗುಲಾಮನಿಗಿಂತ ಹೆಚ್ಚಿನವನೆಂದು ಪರಿಗಣಿಸಬೇಕಿತ್ತು. ಅವನು ಕ್ರಿಸ್ತನಲ್ಲಿ “ಪ್ರಿಯ ಸಹೋದರನಾಗಿದ್ದನು” ಪತ್ರಿಕೆಯ ಪರಿಚಯದ ಸಮಯದಲ್ಲಿ ತಿಮೋಥೆಯನ್ನು “ಸಹೋದರನು” ಎಂದು ಪ್ರಬೋಧಿಸಲಾಗಿದೆ, ಮತ್ತು ಫಿಲಿಮೋನನ್ನು ಕುಲಿತು (ವಚನ 1) ಪ್ರಿಯನು ಎಂಬ ಪದವನ್ನು ಬಳಸಲಾಗಿದೆ. ಈ ಹಿಂದೆ ಹೌಲನು ಗಲಾತ್ಯದವರಿಗೆ ಬರೆಯುವಾಗ, ಪ್ರಿಯರಾದಂತರು ಕ್ರಿಸ್ತನಲ್ಲಿ ಹೇಗೆ ಸಹೋದರರಾಗುವರು ಎಂದು ತಿಳಿಸಿರುವನು:

ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿಟ್ಟಿರುವ ನಂಜಕೆಯ ಮೂಲಕ ದೇವರ ಪುತ್ರರಾಗಿದ್ದೀರಿ. ಹೇಗೆಂದರೆ ಕ್ರಿಸ್ತನಲ್ಲಿ ನೇರುವದಕ್ಕೆ ದೀಕ್ಷಾಸ್ನಾನಮಾಡಿಸಿ ಕೊಂಡಿರುವ ನೀವೆಲ್ಲರೂ ಕ್ರಿಸ್ತನನ್ನು ಧರಿಸಿಕೊಂಡಿರಿ. ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವದರಿಂದ ಯೆಹೂದ್ಯನು ಗ್ರೀಕನು ಎಂದೂ, ಅಥವಾ ಒಡೆಯ ಎಂದೂ, ಗಂಡು ಹೆಣ್ಣು ಎಂದೂ ಭೇದವಿಲ್ಲ (ಗಲಾತ್ಯ 3:26, 27; ಒತ್ತಿ ಹೇಳಿದ್ದು ನನ್ನದು).

ಒಬ್ಬನು ಕ್ರೈಸ್ತನಾಗುವಾಗ ಅಂಗಬೇಧಗಳು ಅಳಿದು ಹೋಗುವದಿಲ್ಲ. ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಗಳು - ದಾಸತ್ವವೂ ಸಹ ಒಳಗೊಂಡಿರುವಂತೆ ಪರಿವರ್ತನೆಯ ಸಮಯದಲ್ಲಿ ಅವುಗಳು ಅಳಿದು ಹೋಗುವದಿಲ್ಲ. ಅದರ ಬದಲಾಗಿ, ಕ್ರಿಸ್ತನಲ್ಲಿರುವಂತೆ ನೂತನವಾದ ಸ್ಥಾನಮಾನವು ಮಾನವ ಕುಲಕ್ಕೆ ಹಲವು ಬರುತ್ತದೆ.

ಓನೇಸಿಮನಿಗಾಗಿ ಹೌಲನಿಗಿದ್ದಂತೆ ಪ್ರೀತಿಯನ್ನು ಪುನಃ ಪುನಃ ಸೃಷ್ಟಿಪಡಿಸಲಾಗಿದೆ. ಅದನ್ನು ವಚನ 16ರಲ್ಲಿ ಪುನಃ ತಿಳಿಸಲಾಗಿದೆ, “ಮುಖ್ಯವಾಗಿ” ಓನೇಸಿಮನು ನನಗೆ ಪ್ರೀತಿಯ ಸಹೋದರನಾಗಿದ್ದನು. ಅವನು ನನಗೆ ಬಹಳ ಪ್ರಿಯನಾಗಿರುವಲ್ಲಿ “ನಿನ್ನಿಗೆ ಲೋಕ ಸಂಬಂಧದಲ್ಲಿಯೂ ಕರ್ತನ ಸಂಬಂಧದಲ್ಲಿಯೂ ನಿನ್ನಿಗೆ ಎಷ್ಟೋ ಪ್ರೀತಿಯ ನಾಗಿರುವನು” ಎಂದು ಹೌಲನು ಹೇಳದೆ ಇರಬಹುದಿತ್ತೆಂಬುದಾಗಿ ಫಿಲಿಮೋನನು ಬಯಸಿದ್ದನು. ಗುಲಾಮನಾದವನು ಹಾಗೂ ಅವನ ಯಜಮಾನನು ಎರಡು ವಿಧವಾದ ಸಂಬಂಧಗಳನ್ನು ಹೊಂದಿದ್ದರು. ಅವರು ನ್ಯಾಯದ ವಿಧಿಯಂತೆ ಶಾಲೀಲಿಕವಾಗಿ ಒಂದಾಗಿದ್ದರು, ಆರ್ಥಿಕವಾಗಿ ಯೂ ಮತ್ತು ಸಾಮಾಜಿಕವಾಗಿಯೂ ಒಂದಾಗಿದ್ದರು. ಕರ್ತನಾದ ಯೇಸುಕ್ರಿಸ್ತನ ರಕ್ತದಿಂದಲೂ ಅವರು ಒಂದಾಗಿದ್ದು ಅವರಲ್ಲಿ ವಾಸಿಸಿದ್ದ ಪರಿಶುದ್ಧತನ ಮೂಲಕವಾಗಿಯೂ ಒಂದಾಗಿದ್ದರು (2 ಕೊರಿಂಥ 5:16, 17).

“ಹಾಗಾದರೆ ನೀನು ನನ್ನನ್ನು ಜೊತೆಗಾರನೆಂದೆಣಿಸಿದ್ದರೆ” (ವಚನ 17) ಹಾಗಾದರೆ ನೀನು ನಿನ್ನನ್ನು ನಿನ್ನ ಪಾಲುದಾರರನ್ನಾಗಿ ಮಾಡಿಕೊಂಡಿರುವೆ ಎಂಬುದು ಅಕ್ಷರಶಃ ಅರ್ಥವಾಗಿದೆ. ಗ್ರೀಕ್ ಭಾಷೆಯ (koinonos), ಎಂಬ ನಾಮಪದವು “ಪಾಲುದಾರ” ಎಂದು ಅನುವಾದಗೊಂಡಿದೆ, ಆರ್ಥಿಕ ವ್ಯವಹಾರದ ಪಾಲುದಾರನೆಂದು ಸಾಮಾನ್ಯವಾಗಿ ಬಳಸಿದಂತೆ ವ್ಯಾಖ್ಯಾನವಾಗಿದೆ (ಲೂಕ 5:10). (Koinonos), ಎಂಬ ಗ್ರೀಕ ಮೂಲದ ಪದವಾಗಿದ್ದು ವಚನ 6ರಲ್ಲಿ ಪ್ರಾಯೋಜಿಸಲಾಗಿದೆ. ವಚನ 1ರಲ್ಲಿ ಈಗಾಗಲೇ ಹೌಲನು ಫಿಲಿಮೋನನ್ನು ಕುಲಿತು “ಜೊತೆ ಸೇವಕನು” ಎಂಬುದಾಗಿ ತಿಳಿಸಿರುವನು. “ನೀನು ನನ್ನನ್ನು ನಿನ್ನ ಜೊತೆಯ ಪಾಲುದಾರನು” ಎಂಬ ವಾಕ್ಯಕ್ಕೆ ಈ ಮೇಲಿನ ವಿಷಯವು ಸಂಬಂಧದ ಅರ್ಥವನ್ನು ನೀಡದೇ ಇರಬಹುದು. (ಫಿಲಿಪ್ಪಿ 2:1ರಲ್ಲಿ ಈ ವಿಷಯದ ಕುಲಿತು ಗಮನಿಸುತ್ತೇವೆ.)

(ವಚನ 8)ರಂತೆ ಹೌಲನು ಫಿಲಿಮೋನನಿಗೆ “ಅಜ್ಞಾಪಿಸದೇ” ಇರುವ ವಿಷಯವನ್ನು ನೆನಪು ಮಾಡಿರುವನು ಅದುದರಿಂದ “ನನ್ನನ್ನು ನೇರಿಸಿಕೊಳ್ಳುವ ಪ್ರಕಾರವೇ ಅವನನ್ನು ನೇರಿಸಿಕೊಂಡು” ಎಂಬ ಮಾಡಿಯೇ ತೀರಬೇಕಾದ ಮೊದಲ ವಿಷಯವನ್ನು ಈ ಪತ್ರಿಕೆಯಲ್ಲಿ

ತಿಳಿಸಲಾಗಿದೆ. “ಅವನನ್ನು ಸೇಲಿಸಿಕೋ” ಎಂಬ ಪದವು ಅತ್ಯಗತ್ಯವಾದ ಭಾರವುಳ್ಳ ಹೌಲನ ಪದವಾಗಿರುತ್ತದೆ (ಗ್ರೀಕ್ ನಾಮಪದದ ಆಕಾರದಲ್ಲ *proslambano*) ಎಂದಿದ್ದು, ದೇವರು ಮನುಷ್ಯರನ್ನು ಸೇಲಿಸಿಕೊಳ್ಳುವ ವಿಧವಾಗಿದ್ದು (ರೋಮಾಪುರ 14:3; 15:7), ಮತ್ತು ದೇವರು ಮಾಡಿದಂತೆಯೇ ಕ್ರೈಸ್ತರು ಸಹ ಒಬ್ಬಲಿಗೊಬ್ಬರು ಸೇಲಿಸಿಕೊಳ್ಳಬೇಕು (ರೋಮಾಪುರ 14:1; 15:7).

ಮತ್ತಾಯ 25ರಲ್ಲಿ ಯೇಸು ಕ್ರಿಸ್ತನು ಸೆರೆಮನೆಯಲ್ಲಿದ್ದ ಹಸಿದವರ ಬಾಯಾಲಿದವರ, ಪರದೇಶಿಯಾದವರ, ಬೆತ್ತಲೆಯಾದವರ ಮತ್ತು ಅನಾರೋಗ್ಯದವರ ಕುರಿತು ಭಿಕ್ಷುಹವನ್ನು ಮಾಡುತ್ತಿರುವನು. ನ್ಯಾಯತೀರ್ಪಿನ ದಿವಸದಲ್ಲ ಯೇಸು ಹೇಳುವಂತೆ, “ಈ ನನ್ನ ಸಹೋದರರಲ್ಲಿ ಅಲ್ಪನಾದವನೊಬ್ಬನಿಗೆ ವಿನೇನು ಮಾಡಿದ್ದರೋ ಅದನ್ನು ನನಗೆ ಮಾಡಿದ ಹಾಗಾಯಿತು” (ಮತ್ತಾಯ 25:40). ಎಂಬ ಯೇಸುವಿನ ಮಾಡನ್ನು ಹೌಲನು ಓನೇ ಸಿಮನಿಗೆ ಮನವರಿಕೆ ಮಾಡಿದನು. ಒಂದು ವೇಳೆ ಫಿಲೆಮೋನನು ಓನೇಸಿಮನಲ್ಲಿ ಒಳ್ಳೆ ಯ ದನ್ನು ಗುರುತಿಸದಿದ್ದರೆ ಆ ಕಾರ್ಯವನ್ನು ಹೌಲನಿಗೆ ಅವನು ಮಾಡುತ್ತಿದ್ದನು ಎಂಬರ್ಥವಾಗುತ್ತದೆ.

ಅವನಿಂದ ನೀನು ವಿನಾದರೂ ನಷ್ಟಪಟ್ಟಿದ್ದರೆ ಅಥವಾ ಅವನು ಸಾಲವೇ ನಾದರೂ ತೀರಿಸಬೇಕಾಗಿದ್ದರೆ ಅದನ್ನು ನನ್ನ ಲೆಕ್ಕಕ್ಕೆ ಹಾಕು; ನಾನೇ ಕೊಟ್ಟು ತೀರಿಸುತ್ತೇನೆಂದು ಹೌಲನೆಂಬ ನಾನು ಸ್ವಂತ ಕೈಯಿಂದ ಬರೆದಿದ್ದೇನೆ. ನಿನ್ನ ಅತ್ಯದ ವಿಷಯದಲ್ಲ ನೀನೇ ನನ್ನ ಸಾಲದಲ್ಲಿದ್ದೀ ಎಂದು ನಾನು ಬೇರೆ ಹೇಳ ಬೇಕೇ. ಹೌದು, ಸಹೋದರನೇ, ಕರ್ತನಲ್ಲಿ ನಿನ್ನಿಂದ ನನಗೆ ಪ್ರಯೋಜನ ವಾಗುವ ಹಾಗೆ ಮಾಡು; ಕ್ರಿಸ್ತನಲ್ಲಿ ನನ್ನ ಹೃದಯವನ್ನು ಸಂತೋಷಪಡಿಸು (ವಚನಗಳು 18-20).

ಈ ಅಂಶದ ತರ್ಕದಲ್ಲ ಹೌಲನು ಅತ್ಯಂತವಾದ ಭಾಷೆಯನ್ನು ಉಪಯೋಗಿಸಿರುವನು. ವಚನ 18ರಲ್ಲಿ ಹೌಲನು ಲೌಕಿಕ ವ್ಯವಹಾರದ ವಿಷಯಕ್ಕೆ ಸಂಬಂಧಿಸಿದಂತೆ ಬದಲಾವಣೆಯನ್ನು ಮಾಡಿರುವನು, “ಅವನಿಂದ ನೀನು ವಿನಾದರೂ ನಷ್ಟಪಟ್ಟಿದ್ದರೆ” ಈ ವಿಷಯದಲ್ಲ ಹೌಲ ಮತ್ತು ಫಿಲೆಮೋನನು ಓನೇಸಿಮನು ಮಾಡಿರುವ ಕಾರ್ಯವನ್ನು ಇಬ್ಬರೂ ಒಪ್ಪಿಕೊಳ್ಳುವ ಅಗತ್ಯತೆ ಇರಲಿಲ್ಲ.¹³ ಹೌಲನು ಓನೇಸಿಮನ ಬಗ್ಗೆ ಅವನ ತಪ್ಪುಗಳ ಕುರಿತು ಈಗಾಗಲೇ ತಿಳಿಸಿರುವ ವಿಷಯಗಳನ್ನು ನಿರಾಕರಿಸಿರಲಿಲ್ಲ. ಅಥವಾ ಫಿಲೆಮೋನನು ಅವನಿಗೆ ತೋರಬಯಸಿದ ಕರುಣೆಯನ್ನು ಸಹ ನಿರಾಕರಿಸಲಿಲ್ಲ.

ಓನೇಸಿಮನು ರೋಮಾಪುರದ ತನ್ನ ಪ್ರಯಾಣದ ಖರ್ಚು ವೆಚ್ಚಗಳಿಗಾಗಿ ತನ್ನ ಯಜಮಾನನಿಂದ ಕದ್ದುಕೊಂಡಿದ್ದನೇ ಅಥವಾ ಫಿಲೆಮೋನನಿಗೆ ಸೇವೆ ಮಾಡಬಾರದೆಂಬ ಮನೋಭಾವೆಯಿಂದ ಓಡಿ ಹೋದನೇ? “ನಷ್ಟ” ಎಂಬುದು (*adikeo*), ಎಂಬ ಗ್ರೀಕ್ ಕ್ರಿಯಾಪದವಾಗಿದೆ, ಹೌಲನು ಕೊಲೊಸ್ಸೆಯವರಿಗೆ ಬರೆಯುವಾಗ ಗುಲಾಮನ ಕುರಿತು ಬಳಸಿರುವ ಪದವಾಗಿದೆ. “ಅನ್ಯಾಯ ಮಾಡುವವನು ತಾನು ಮಾಡಿದ ಅನ್ಯಾಯಕ್ಕೆ ತಕ್ಕ ಪ್ರತಿಫಲವನ್ನು ಹೊಂದುವನಷ್ಟೆ”: ಪಕ್ಷಪಾತವಿರುವದಿಲ್ಲ (ಕೊಲೊಸ್ಸೆ 3:25; ಒತ್ತಿ ಹೇಳಿದ್ದು ನನ್ನದು). ಓನೇಸಿಮನ ಕುರಿತು ಅಲೋಚನೆಯನ್ನು ಮನಸ್ಸಿನಲ್ಲಿಟ್ಟು ಕೊಂಡವನಾಗಿ ಹೌಲನು ಕೊಲೊಸ್ಸೆಯವರಿಗೆ ಈ ಹೇಳಿಕೆಯನ್ನು ಹೇಳಿರಬಹುದು.

ತಾಂತ್ರಿಕವಾಗಿ ಹೌಲನು ವ್ಯಾಪಾರದ ಭಾಷೆಯನ್ನು ಉಪಯೋಗಿಸಿ, “ಅವನು ಸಾಲವೇ ನಾದರೂ ತೀರಿಸಬೇಕಾಗಿದ್ದರೆ ಅದನ್ನು ನನ್ನ ಲೆಕ್ಕಕ್ಕೆ ಹಾಕು” (ಮತ್ತಾಯ 18:28, 30 ನೋಡಿ). ಓನೇಸಿಮನ ನಂಜಿಕೆಯುಳ್ಳ ತಂದೆಯು ಅವನ ಮತ್ತು ಫಿಲೆಮೋನನ ನಡುವೆ ಉಂಟಾಗಿದ್ದ ಸಾಲದ ಜವಾಬ್ದಾರಿಯನ್ನು ಹೊತ್ತಿದ್ದನು. ಆದುದರಿಂದ “ಅದನ್ನು ನನ್ನ ಲೆಕ್ಕಕ್ಕೆ ಹಾಕು” ಪುನಃ ಹೌಲನು ಫಿಲೆಮೋನನ ಮತ್ತು ಓನೇಸಿಮನ ನಡುವೆ ಸಂಧಾನಕಾರನಾಗಿ

ನಿಂತಿರುವನು. ಯಾವುದೇ ವಿಧದಲ್ಲೂ ಒಬ್ಬ ಗುಲಾಮನು ಸಾಲವನ್ನು ತಿಲಿಸುವ ಸಾಧ್ಯತೆಯಿರಲಿಲ್ಲ, ಆದರೆ ಹೊಲನು ಅದರ ಹೊಣೆಯನ್ನು ಹೊತ್ತನು (ಮಾತನ್ನು ಪ್ರಭಾವ ಪೂರ್ಣಗೊಳಿಸಲು ಮಾಡುವ ಅಂಗಚಲನೆಯಂತೆ ಶಿಲುಬೆಯ ಕತೆಯನ್ನು ಪ್ರತಿಧ್ವನಿಸುತ್ತದೆ, ರೋಮಾಪುರ 5:6-10; 8:1-4ನ್ನು ನೋಡಿ). ಇನ್ನೊಂದು ವ್ಯಾಪಾರದಲ್ಲ ಉಪಯೋಗಿಸುವ (*ellogeo*), ಗ್ರೀಕ್ ಕ್ರಿಯಾಪದವು ಇದು. “ಸಾಲವನ್ನು ತಿಲಿಸುವ ವಿಷಯದಲ್ಲ” ಅರ್ಥ ನೀಡುವ ವಾಕ್ಯವಾಗಿದೆ.¹⁴ ಹೊಸ ಒಡಂಬಡಿಕೆಯ ರೋಮಾಪುರ 5:13ರಲ್ಲಿ, ಮತ್ತು ಇಲ್ಲ ಮಾತ್ರ ಈ ಪದವನ್ನು ಬಳಸಿ, “ಆರೋಪಿಸು” ಎಂದು ಅನುವಾದಿಸಲಾಗಿದೆ.

“ನಾನೇ ಕೊಟ್ಟು ತಿಲಿಸುತ್ತೇನೆಂದು ಹೊಲನೆಂಬ ನಾನು ಸ್ವಂತ ಕೈಯಿಂದ ಬರೆ ದಿದ್ದೇನೆ” (ವಚನ 19), ಎಂಬ ಈ ವಚನದೊಂದಿಗೆ ಹೊಲನು ತನ್ನ ಪತ್ರಿಕೆಯನ್ನು ಕೊಟ್ಟು ತಿಲಿಸುವ ಕಾನೂನಿನ ಏಷ್ಯೆಯನ್ನು ಮಾರ್ಪಡಿಸಿದ್ದಾನೆ. ಹೊಲನು ತನ್ನ ದಾಖಲೆಗಳನ್ನು ದೃಢಪಡಿಸುವದಕ್ಕಾಗಿ ತನ್ನ ಸ್ವಂತ ಕೈಯಿಂದ ಬರೆದ ಪತ್ರಿಕೆಯನ್ನು ಅಂತ್ಯಗೊಳಿಸಿದ್ದಾನೆ (ಕೊಲೊಸ್ಸೆ 4:18; ಗಲಾತ್ಯ 6:11; 1 ಕೊರಿಂಥ 16:21). ಫಿಲೆಮೋನನಿಗೆ ಓನೇಸಿಮನು ಕೊಟ್ಟು ತಿಲಿಸಬೇಕಾದ ಸಾಲದ ಋಣ ಭಾರವನ್ನು ಹೊಲನು ಕೊಟ್ಟು ತಿಲಿಸುವೆನೆಂದು ತನ್ನ ಸ್ವಂತ ಕೈಯಿಂದ ಬರೆದು ದೃಢೀಕರಿಸಿದ್ದಾನೆ. ವಚನ 18 ಮತ್ತು 19ರ ಭಾಷಾನ್ವಯದ ಅನುಸಾರವಾಗಿ, ಹೊಲನು (*apotino*) ಎಂಬ ಗ್ರೀಕ್ ಕ್ರಿಯಾಪದವನ್ನು, ಆರ್ಥಿಕ ವ್ಯವಹಾರಕ್ಕಾಗಿ ಬಳಸಿರುವನು. “ಆರ್ಥಿಕ ನಷ್ಟಕ್ಕೆ ಪರಿಹಾರ ನೀಡುವದು” ಎಂಬ ಅರ್ಥವಾಗಿದೆ.¹⁵ ಹೊಸ ಒಡಂಬಡಿಕೆಯ ಈ ಭಾಗದಲ್ಲಿ ಮಾತ್ರ ಆರ್ಥಿಕ ವಿಷಯದಲ್ಲಿ ನ್ಯಾಯವಾದ ದಾಖಲೆಯನ್ನು ನೀಡಿ ವ್ಯವಹರಿಸಲಾಗಿದೆ.

ನಂತರ ಹೊಲನು ಆರ್ಥಿಕ ಭಾಷೆಯಿಂದ ನಂಜಿಕೆಯ ಭಾಷೆಗೆ ಮುಂದುವರಿಯುತ್ತಿರುವನು. ಬಹುಶಃ ಬಹಳ - ಭಾರವಾದ ಈ ತರ್ಕದಲ್ಲಿ ಹೊಲನು ಸಮತೋಲನ ಹೊಂದಿರುವ ಸೂಕ್ಷ್ಮವಾದ ಪತ್ರಿಕೆಯನ್ನು ಬರೆದು, ಫಿಲೆಮೋನನಿಗೆ, “... ನಿನ್ನ ಆತ್ಮದ ವಿಷಯದಲ್ಲಿ ನೀನೇ ನನ್ನ ಸಾಲದಲ್ಲಿದ್ದೀ ಎಂದು ನೆನಪು ಮಾಡಿರುವನು.” ಹೊಲನು ಸೇವಾ ಪ್ರಭಾವದಿಂದ ಫಿಲೆಮೋನನು ಕೈಸ್ತನಾಗಿದ್ದನು. ಒಂದು ವೇಳೆ ಎಫೆಸದಲ್ಲಿ ಹೊಲನು ಪ್ರಸಂಗಿಸಿದಾಗ ಅವನು ನೇರವಾಗಿ ಅಥವಾ ಪರೋಕ್ಷವಾಗಿ ಅಥವಾ ಅವನ ಪತ್ರಿಕೆಗಳ ಮೂಲಕ ಅಥವಾ ಅವನ ಸಂದೇಶಕರಾದ ತಿಮೋಥಿ. ಮತ್ತು ಎಪಫ್ರೋದಿತನ ಮೂಲಕ ವಾಗಿ ಕೈಸ್ತನಾಗಿರಲೂ ಬಹುದು ಫಿಲೆಮೋನನ ಕೈಸ್ತತ್ವಕ್ಕೆ ಹೊಲನೇ ಕಾರಣನಾಗಿದ್ದನು ಈ ಕಾರಣದಿಂದ ಓನೇಸಿಮನ ಸಾಲಕ್ಕಿಂತಲೂ ಹೆಚ್ಚಾದ ಆತ್ಮಿಕ ಸಾಲವನ್ನು ಹೊಲನಿಗೆ ಫಿಲೆಮೋನನು ನೀಡಲೇಬೇಕಿತ್ತು.

ಅವನ ವಿಜ್ಞಾಪನೆಯ ಅಂತಿಮ ಭಾಗದಲ್ಲಿ ಈ ಪತ್ರಿಕೆಯ ಆರಂಭ ಭಾಗದಲ್ಲಿ ಹೊಲನು ಬಳಸಿರುವ ಪ್ರಾರ್ಥನೆ ಮತ್ತು ಕೃತಜ್ಞತೆಯ ಮುಖ್ಯವಾದ ಪದಗಳನ್ನು ಹಾಗೂ ಅಂಶಗಳನ್ನು ಪುನರುಚ್ಚರಿಸಿರುವನು (ವಚನ 7). “ಹೌದು, ಸಹೋದರನೇ” (ವಚನ 20) ಎಂಬುದಾಗಿ ಫಿಲೆಮೋನನ ಸಂಗಡಲೂ (ವಚನ 7) ಹಾಗೂ ಓನೇಸಿಮನ ಸಂಗಡಲೂ (ವಚನ 16). ಹೊಲನು ಇವರಿಬ್ಬರೊಂದಿಗೆ ಕೌಟುಂಬಿಕ ಸಂಬಂಧವನ್ನು ನಿರೂಪಿಸಿರುವದಕ್ಕೆ ಸೂಚನೆಯಾಗಿದೆ. ಹೊಲನು ಈ ಪತ್ರಿಕೆಯಲ್ಲಿ ಎಚ್ಚರಿಕೆಯಿಂದ ಸಮತೋಲನವನ್ನು ಕಾಪಾಡಿರುವನು, ತಕ್ಷಣವೇ ಉಂಟಾಗಬಹುದಾದ ಗೊಂದಲಗಳ ಸಾಧ್ಯತೆಯಿರುವದರಿಂದ ದಯೆಯ ಮಾತುಗಳನ್ನೇ ತಿಳಿಸಿರುವನು. ಫಿಲೆಮೋನನ ವಿಷಯದಲ್ಲಿ ಹೊಲನು ಯಾವುದೇ ವಿಧವಾದ ಒತ್ತಡವನ್ನು ಹೊಂದಿದ್ದರೂ, ಹೊಲನು ಅವನನ್ನು ಸಹೋದರನೆಂದು ಹಾಗೂ ಜೊತೆ ಕೆಲಸದವನೆಂದು ತಿಳಿಯ ಬಯಸಿದನು (ವಚನಗಳು 1, 20).

“ಕರ್ತನಲ್ಲಿ ನಿನ್ನಿಂದ ನನಗೆ ಪ್ರಯೋಜನವಾಗುವ ಹಾಗೆ ಮಾಡು” ಈ

ಹೇಳಿಕೆಯಲ್ಲಿ ಗುಲಾಮರ ಕುರಿತ ಪದಗಳು ಅಡಕವಾಗಿವೆ. ಈ ಕ್ರಿಯಾಪದದ ಆಕಾರದಲ್ಲಿರುವ “ಓನೇಸಿಮ” ಎಂಬುದು (*ಓನೇಸಿಮ*) ಹೊಸ ಒಡಂಬಡಿಕೆಯ ಈ ಭಾಗದಲ್ಲಿ ಮಾತ್ರ ತಿಳಿಸಲಾಗಿದೆ. “ಓನೇಸಿಮನ” ಅರ್ಥ “ಪ್ರಯೋಜನಕಾಲ” ಅಥವಾ “ಲಾಭದಾಯಕ” ಎಂದಿರುತ್ತದೆ. ಈ ಸನ್ನಿವೇಶದಲ್ಲಿ, ಪೌಲನು ಪೂರ್ಣವಾದ ಬದಲಾವಣೆಯನ್ನು ತೋರಿಸಿರುವನು. ಗುಲಾಮನನ್ನು ಹೊರತುಪಡಿಸಿ, ಅವನ ಯಜಮಾನನಿಗೆ “ನೀನು ಅವನಿಗೆ ಕರ್ತನಲ್ಲಿ ಪ್ರಯೋಜನಕಾಲ” ಅಥವಾ ಲಾಭದಾಯಕ ವಾಗಿರು ಎಂದು ಖನ್ನಬಿಸುತ್ತಿದ್ದಾನೆ.

ವಚನ 7ರಲ್ಲಿ ಈ ಹಿಂದೆ ಪೌಲನು ಫಿಲೆಮೋನನಿಗೆ, ನನಗೆ ಬಹಳ “ಆದಾರಣೆಯು ಹಾಗೂ ಸಂತೋಷವು” ಎಂದು ಹೇಳಿದ ವ್ಯಾಖ್ಯಾನವನ್ನು ಪ್ರತಿಪದಿಸಿ, “... ದೇವ ಜನರ ಹೃದಯಗಳಿಗೆ [*splagchna*] ನಿನ್ನಿಂದ ಪೋಷಣೆ [*anapauo*] ಉಂಟಾಯಿತು ಸಹೋದರನೇ [*adelphe*]” ವಚನ 20ರಲ್ಲಿ ಅವನ ಸಹೋದರನು (*adelphe*) ಅವನ ಹೃದಯವನ್ನು ಪೋಷಣೆಪಡಿಸ ಬೇಕು ಎಂದನು (*splagchna*). ಇಲ್ಲಿರುವ ಒಳಾರ್ಥವೇ ನೆಂದರೆ, ಫಿಲೆಮೋನನು ತನ್ನ ಯೋಗ್ಯತೆಗೆ ಅನುಗುಣವಾಗಿ ವರ್ತಿಸಬೇಕಿತ್ತು, ಈ ತಾಂತ್ರಿಕ ವಿಷಯವನ್ನು ಪೌಲನು ಕೊಲಿಂಥವರಿಗೂ ತಿಳಿಸಿದ್ದನು (2 ಕೊಲಿಂಥ 9:1-5). ಫಿಲೆಮೋ ನನು ದೇವ ಜನರನ್ನು ಪೋಷಿಸುವುದರಲ್ಲಿ ಪ್ರಖ್ಯಾತಿಗೊಂಡಿದ್ದನು. ಓನೇಸಿಮನನ್ನು ಸಹ ಅದೇ ರೀತಿಯಾಗಿ ಪೋಷಿಸಬೇಕೆಂದು ಬಯಸಿದನು.

“ಯೇಸು ಕ್ರಿಸ್ತನ ನಿಮಿತ್ತವಾಗಿ” ಎಂಬ ಪದಗಳಿಂದ ಪೌಲನು ವಿಜ್ಞಾಪನೆಯು ಅಂತ್ಯ ವಾಗುತ್ತದೆ. ಈ ಹಿಂದಿನ ವಚನದಲ್ಲಿ “ಕರ್ತನಲ್ಲಿ” ಎಂಬ ಪದಗಳಿಗೆ ಸಮಂಜಸ ವಾಗಿದೆ. ಪ್ರತಿ ಕ್ರೈಸ್ತರು ಅವರು ಯಾವುದೇ ಸ್ಥಾನಮಾನದಲ್ಲಿದ್ದರೂ ಸಹ, ಅವರುಗಳು ಯಜಮಾನನಿಗೆ ದಾಸರಾಗಿದ್ದಾರೆ ಎಂಬ ತರ್ಕವನ್ನು ಪೌಲನು ಪ್ರತಿಪಾದಿಸಿದ್ದಾನೆ (ಕೊಲೊಸ್ಸೆ 3:22-4:1).

ವಾಕ್ಯದ ಪ್ರಸಂಗ

ನಮ್ಮ ಉಸಿರನ್ನು ಬಿಡಿ ಹಿಡಿದುಕೊಳ್ಳುವುದು (ವಚನ 10)

ಕೆಲವಾರು ವರ್ಷಗಳ ಹಿಂದೆ, ವಿಡ್ನೋರೋಗದಿಂದ ಮರಣಹೊಂದಿದವನ ಶವಸಂಸ್ಕಾರದಲ್ಲಿ ನಾನು ಪ್ರಸಂಗಿಸುತ್ತಿದ್ದೆನು ಅವನ ಶವಸಂಸ್ಕಾರದಲ್ಲಿ ಎರಡು ಸಾಲಿ ಮಾತನಾಡಿದನು ಮೊದಲನೆಯದಾಗಿ ನಾನು ವಾಸಿಸುತ್ತಿದ್ದಂತ ಪಟ್ಟಣದಲ್ಲಿ, ನಂತರ ಎರಡನೆಯದಾಗಿ ಕೆಲವಾರು ಮೈಲುಗಳು ದೂರವಿದ್ದ ಅವನ ಚಿಕ್ಕ ಹಳ್ಳಿಯಲ್ಲಿ - ಅವನು ಸಲಿಂಗ ಕಾಖಿಯಾಗಿದ್ದು, ದೇವರಿಗೆ ಅಭಿಧೇಯನಾದ್ದರಿಂದ; HIV ರೋಗಕ್ಕೆ ತುತ್ತಾದನು. ಆದರೆ ಅವನು ತಪ್ಪಿಹೋದ ಮಗನ ಹಾಗೆ, “ಬುದ್ಧಿ ಬಂದು” ದೇವರ ಕಡೆಗೆ ತಿರುಗಿಕೊಂಡು, ತನ್ನ ಉಳಿದ ಜೀವಮಾನಕಾಲವನ್ನು ನಂಜಗಸ್ತನಾದ ಕ್ರೈಸ್ತನಾಗಿ ಜೀವಿಸಿದನು. ಅದಕ್ಕಾಗಿ ನಾನು ಧನ್ಯವಾದಿಗಳನ್ನು ಸಲ್ಲಿಸುತ್ತೇನೆ.

ಅವನ ಶವಸಂಸ್ಕಾರದಲ್ಲಿ, ಅವನು ಪಾಪಕ್ಕೆ ಮಾನಸಾಂತರ ಪಟ್ಟಿದ್ದನು ಎಂದು ಅಲ್ಲದವರೆಲ್ಲರೂ ಅರಿತಿದ್ದರು. ನಾವೆಲ್ಲರೂ ವಿಡ್ನೋ ರೋಗದ ಘಟನೆಯ ಬಗ್ಗೆ ಸ್ವತಂತ್ರವಾಗಿ ಮಾತನಾಡಿ, ಮತ್ತು ದೇವರು ಅನುಗ್ರಹಿಸುವ ಪಾಪಕ್ಷಮೆಯ ಸೌಂದರ್ಯವನ್ನು ಅರಿತುಕೊಂಡೆವು. ಹೇಗೂ, ಕೆಲವು ಘಂಟೆಗಳ ಪ್ರಯಾಣವನ್ನು ಮಾಡಿ ಅವನ ಮನೆಯಿಂದ ಪಟ್ಟಣಕ್ಕೆ ಸೇರಿದೆವು, ಅಲ್ಲಿ ವಿಡ್ನೋ ರೋಗದ ಬಗ್ಗೆ ಯಾರೂ ತಿಳಿಸಿರಲಿಲ್ಲ. ಅದು ಕತ್ತಲನ, ಅಘಾತದ, ಮಾತನಾಡಲಾರದಂತ ರಹಸ್ಯವಾಗಿತ್ತು.

ನಾನು ಶವನಂಸ್ಕಾರದ ಸಂದೇಶವನ್ನು ನೀಡುವಾಗ, ಆ ಸಂಭಾಂಗಣದಲ್ಲಿ ಒಂದು ವಿಧವಾದ ಗೊಂದಲವಯವಾದ ವಾತಾವರಣವು ಉಂಟಾಗುವದನ್ನು ಅನುಭವಿಸಿದೆನು. ವಿನಯ ಹೇಳಬೇಕೆಂದಿದ್ದರೂ, ಆ ವಿಷಯವನ್ನು ಕೇಳಲು ಪ್ರತಿಯೊಬ್ಬರೂ ಭಯಪಡುವರು ಎಂದು ತಿಳಿದೆನು. ಅಂತಿಮವಾಗಿ, ಶವನಂಸ್ಕಾರದ ಒಂದು ಸನ್ನಿವೇಶದಲ್ಲಿ, ವಿಡ್ಸ್ ಬಗ್ಗೆ ನಾನು ಮಾತನಾಡಿದೆನು. ಸುತ್ತಿಗೊಂಡ ಪಿಟಕಿಯ ಗಾಜನ್ನು ಒಡೆದು ಹಾಕಿದ ಅನುಭವವು ನನಗುಂಟಾಯಿತು. ಅಲ್ಲಿ ಗೊಂದಲವುಂಟಾಯಿತು. ಕೆಲವಾರು ಸ್ತ್ರೀಯರು ಗಟ್ಟಿಯಾಗಿ ಅಳುವದಕ್ಕೆ ಪ್ರಾರಂಭಿಸಿದರು. ಕಷ್ಟಕರವಾದ ಸತ್ಯವನ್ನು ಮಾತನಾಡುವವರೆಗೆ, ಅಲ್ಲಿ ಗೊಂದಲವುಂಟಾಯಿತು. ನಂತರ ನಿಜವಾದಂತ ದುಃಖ ಮತ್ತು ಅದರ ಪರಿಹಾರವು ಉಂಟಾಗುವದಕ್ಕೆ ಪ್ರಾರಂಭವಾಯಿತು.

ಕೊಲೊಸ್ಕೊ ಸಭೆಯಲ್ಲಿ ಫಿಲೆಮೋನನ ಪತ್ರಿಕೆಯನ್ನು ಓದಿದ ದಿವಸದಲ್ಲಿ ಇದೆ ವಿಧವಾದಂತ ಜಗುವಿನ ವಾತಾವರಣವು ಉಂಟಾಗಿತ್ತು. ಓನೇಸಿಮನು ತುಘಕನೊಂದಿಗೆ ಹಿಂದಿರುಗಿದನು. ಫಿಲೆಮೋನನಿಗೂ ಅವನಿಂದ ಓಡಿಕೊಂಡ ಗುಲಾಮನಾದ ಓನೇಸಿಮನ ನಡುವೆ ಗಂಭೀರವಾದಂತ ಒಂದು ಸಮಸ್ಯೆಯು ಉದ್ಭವಿಸಿದೆಯೆಂದು ಪ್ರತಿಯೊಬ್ಬರೂ ಅರಿತುಕೊಂಡಿದ್ದರು. ಅವರು ವಿನಯ ಯೋಚಿಸಿಕೊಂಡಿದ್ದರು? ವಿನಾಗಬಹುದು? ಈ ಸನ್ನಿವೇಶದ ಕುರಿತು ಪೌಲನ ಆಲೋಚನೆ ವಿನು? ಎಂಬ ಪ್ರಶ್ನೆಗಳು ಈ ಪತ್ರಿಕೆಯನ್ನು ಓದುತ್ತಿರುವಾಗ ಅಲ್ಲಿ ಒತ್ತಡದ ವಾತಾವರಣವು ಉಂಟಾಗುತ್ತಿತ್ತು.

ಅಂತಿಮವಾಗಿ, ಮೌನವು ಮುರಿಯಿತು; ಓನೇಸಿಮನ ಹೆಸರನ್ನು ಹೇಳ ಲಾಯಿತು (ವಚನ 10). ಯಾರೋ ಒಬ್ಬ ವ್ಯಕ್ತಿಯು, ಮಣ್ಣಿನ ಗಡಿಗೆಯನ್ನು ಕಲ್ಲಿನ ನೆಲಕ್ಕೆ ಅಪ್ಪಳಿಸಿದಂತ ಅನುಭವವು ಅಲ್ಲರುವವರಿಗೆ ಉಂಟಾಯಿತೆಂದು ಬಾಬಿಸುತ್ತೇನೆ. ಪ್ರಾಯಶಃ ಕೆಲವರು ಅರ್ಥಮಾಡಿಕೊಂಡರು ಕೆಲವರು ಕಣ್ಣೀರಿಟ್ಟರಬಹುದು. ಹೇಗೂ, ಕೆಟ್ಟದಾದ ಭಾಗವು ಮುಗಿಯಿತು. ಭಯಂಕರವಾದಂತ “ರಹಸ್ಯದ” ಬಗ್ಗೆ ಮಾತನಾಡಲಾಗಿತ್ತು, ನಂತರ ಸೌಖ್ಯವು ಪ್ರಾರಂಭವಾಯಿತು.

ನಿಮ್ಮ ನ್ನಂತ ಇಚ್ಛೆಯ ಪ್ರಕಾರ (ವಚನ 14)

ಈ ಮುಂದಿನ ಕಥೆಯು ಸತ್ಯವಿರಬಹುದೋ ಅಥವಾ ಈ ಆಧುನಿಕ ದಿವಸದ ಸಾಮ್ಯತೆ ಇರಬಹುದೋ, ನಾನು ಅರಿಯೆನು. ಇದರ ಇತರೆ ಅನುವಾದಗಳನ್ನು ಅನೇಕ ಪ್ರಸಂಗಗಳನ್ನು ಅನೇಕ ಸಾರಿ ನಾನು ಕೇಳಿರುವೆನು. ಒಬ್ಬ ಸ್ತ್ರೀಯು ಪ್ರೀತಿಸಿ ಒಬ್ಬನನ್ನು ಮದುವೆ ಯಾದಳು ಎಂಬ ಕಥೆ, “ಮದುವೆಯ ನಂತರ ಅವಳು ಸಂತೋಷವಾಗಿರಬಹುದು” ಎಂಬ ಭರವಸೆಯಿಟ್ಟಿದ್ದಳು. ಹೇಗೂ, ಒಂದು ದಿವಸ ಬೆಳಗಿನ ಉಪಹಾರವನ್ನು ಸೇವಿಸಿದ ನಂತರ, ಆ ಜೋಡಿಗಳು ತಮ್ಮ ಮಧುಷಂದ್ರದ ಪ್ರವಾಸದಿಂದ ಹಿಂದಿರುಗಿದರು, ಗಂಡನು ತನ್ನ ಹೆಂಡತಿಗೆ ಒಂದು ಪಟ್ಟಿಯನ್ನು ನೀಡಿದನು. ಆಕೆ ಅದನ್ನು ಓದಿದಾಗ, ಮೊದಲದಾಗಿ ನಗುವಿನಿಂದ ಪ್ರತಿಕ್ರಿಯೆಯನ್ನು ನೀಡಿದಳು. ಅದು ನಗುವಿನ ವಿಷಯವೆಂದು ಆಕೆ ಯೋಚಿಸಿದ್ದಳು ಆದರೆ ಅವಳ ಗಂಡನು ಇದು ನಗುವಿನ ವಿಷಯವಾ ಗಿರದೇ ಗಂಭೀರವಾದ ವಿಷಯವೆಂದು ತಿಳಿಸಿದನು.

ಆ ಪಟ್ಟಿಯನ್ನು ಆಕೆ ಪುನಃ ನೋಡಿದಾಗ, ಗಂಡನ ಬಯಕೆಯ ಪ್ರಕಾರ ಆಕೆಯು ಹೇಗೆ ಎಲ್ಲವನ್ನು ಮಾಡಬೇಕೆಂಬ ಬರವಣಿಗೆಯನ್ನು ಓದಿದಳು! ಅದರಲ್ಲಿ ಅವನು ತಿನ್ನುತ್ತಿದ್ದ ಊಟದ ಮಾಹಿತಿಯು ಇತ್ತು, ಅವನು ಊಟ ಮಾಡುತ್ತಿದ್ದ ನಿಗದಿತ ಸಮಯವನ್ನು ತಿಳಿಸಿದ್ದನು, ಅವನ ಬಟ್ಟೆಗಳು ಹೇಗಿರಬೇಕೆಂದು ತಿಳಿಸಿದ್ದನು, ಮತ್ತು ಇನ್ನು ಇತರೆ ಊಹೆ ಮಾಡಿದಂತ ಕಾರ್ಯಗಳ ಕುರಿತಾಗಿಯೂ ತಿಳಿಸಿದ್ದನು. ಅವನು ತನ್ನ ಶಾಂತ ಸ್ವಭಾವದ ಸ್ಥಿತಿಯನ್ನು ಸಿದ್ಧಾಂತ ಪಡಿಸಿದ್ದನು, ಕರುಣೆಯಿಲ್ಲದವನಾಗಿ, ಮತ್ತು ಮಣಿಯದ ಗಂಡನಾಗಿರಲು

ಬಯಸುವಂತನಾಗಿದ್ದನು. ಈಗ ಆ ಸ್ತ್ರೀಯ ಮನಸ್ಸು ಮುಲಿದುಹೋಯಿತು. ಅದಾಗ್ಯೂ ತಾನು ಮಾಡಿದ ವಾಗ್ಧಾನಗಳಿಗೆ ಅವಳು ಒಳಪಟ್ಟಿದ್ದಳು ಈ ಪಟ್ಟಿಯ ಪ್ರಕಾರ, ಆಕೆಯ ತನ್ನ ದಿನಗಳನ್ನು ವರ್ಷದಿಂದ, ವರ್ಷಕ್ಕೆ ಕಳೆಯುತ್ತಿದ್ದಳು.

ಕೆಲವು ಸಮಯದ ನಂತರ ಗಂಡನು ಸತ್ತು ಹೋದನು. ಅದಾದ ಕೆಲವು ವರ್ಷಗಳ ನಂತರ ಆ ಸ್ತ್ರೀಯು ತಿರುಗಿ ಮದುವೆಯಾದಳು. ಆ ಮನುಷ್ಯನು ಕರುಣೆಯುಳ್ಳವನು, ಗೌರವಾನ್ವಿತನು, ಮತ್ತು ಸೇಲಿಸಿಕೊಳ್ಳುವವನು ಆಗಿದ್ದನು. ಆತನು ಯಾವಾಗಲೂ ಆಕೆಗೆ ಉತ್ತಮವಾದದ್ದನ್ನೇ ಬಯಸಿದನು. ಅವನ ದೃಷ್ಟಿಯಲ್ಲಿ ಅವಳು ಗೌರವವನ್ನು ಹೊಂದಿದ್ದಳು, ಮತ್ತು ಅವನ ತೋಳುಗಳಲ್ಲಿ ಸಂರಕ್ಷಣೆಯನ್ನು ಮತ್ತು ಸತ್ಯವಾದ ಪ್ರೀತಿಯನ್ನು ಅನುಭವಿಸಿದ್ದಳು. ಅವರು ಮದುವೆಯಾಗಿ ಕೆಲವಾರು ದಿನಗಳ ನಂತರ, ಒಂದು ದಿನ, ಆಕೆಯು ಇಟ್ಟಿದ್ದ ಕೆಲವು ವಸ್ತುಗಳನ್ನು ನೋಡುತ್ತಿದ್ದಳು. ಕೆಲವು ಹಳೆಯ ಪಟ್ಟಿಗಳನ್ನು ತಡಕಾಡು ಪಟ್ಟಿಯಿಂದ ಚೀಣಿಯನ್ನು ಕಂಡು ಕೊಂಡಾಗ - ಅದು ಅವಳ ಉಸಿರನ್ನು ಜಿಗಿ ಹಿಡಿಯುವಂತೆ ಮಾಡಿತು! ಅನೇಕ ವರ್ಷಗಳ ಕಾಲ ಅವಳು ಅದನ್ನು ನೋಡಿರಲಿಲ್ಲ. ಅದನ್ನು ಕೈಯಲ್ಲಿ ಹಿಡಿದು ನೋಡುವಾಗ, ಅವಳ ಹಳೆಯ ಯಜಮಾನನು ಅವಳಿಗೆ ನೀಡಿದ್ದ ಸಕಲ ತೊಂದರೆಗಳ ನೆನಪು ಆಕೆಗೆ ಉಂಟಾಯಿತು, ಆಗ ಅವಳು ಅವಳು ವಕ್ಕೆ ಪ್ರಾರಂಭಿಸಿದಳು.

ಕಣ್ಣೀರು ನಿಲ್ಲುವವರೆಗೆ, ಬಹಳ ಹೊತ್ತು ಆಕೆ ಅಲ್ಲಿಯೇ ಕುಳಿತಿದ್ದಳು. ಅವಳ ದುಃಖತಪ್ಪ ವೇದನೆಯ ನೆನಪನ್ನು ಅವಳ ಈಗಿನ ಯಜಮಾನನನ್ನು ತಿಳಿಯಬಾರದೆಂದು ಬಯಸಿದಳು, ಅವಳು ಆ ನಿಯಮಗಳಿದ್ದ ಪಟ್ಟಿಯನ್ನು ಪರಿಶೀಲಿಸುವಾಗ, ಅದರಲ್ಲಿದ್ದ ಸಕಲ ಕಾರ್ಯಗಳನ್ನು ಈಗಿನ ಯಜಮಾನನಿಗೆ ಈಗಾಗಲೇ ತೋರಿದ್ದಳು - ಅದನ್ನು ಪ್ರೀತಿಯಿಂದ ಮಾಡಿದ್ದಳು! ಅದರಲ್ಲಿ ಕಾಣಬಂದ ವ್ಯತ್ಯಾಸವಾದರೂ ಏನು? ಈಗಿನ ಶ್ರಮದ ಕೆಲಸವು ಅವಳಿಗೆ ಸಮಸ್ಯೆಯೇ ಆಗಿರಲಿಲ್ಲ ಎಂದು ಇನ್ನೂ ಗಟ್ಟಿಯಾಗಿ ಅತ್ತಳು. ತನ್ನ ಹೊಸ ಯಜಮಾನನ ಸೇವೆಯನ್ನು ಪ್ರೀತಿಸಿದದಳು, ಯಾವುದೇ ನಿಯಮದ ಪಟ್ಟಿಗಿಂತಲೂ ಅಧಿಕವಾಗಿ ಮಾಡಿದ್ದಳು. ಓತ್ತಾಯ ಪೂರ್ವಕವಾಗಿ ಅಥವಾ ಸ್ವತಂತ್ರವಾಗಿ ಕಾರ್ಯಗಳನ್ನು ನಿರ್ವಹಿಸುವ ಸಂಗತಿಗಳ ನಡುವೆ ಇರುವ ವ್ಯತ್ಯಾಸವೇ ಗುಲಾಮತನಕ್ಕೂ ಮತ್ತು ಪ್ರೀತಿಗೂ ನಡುವೆ ಇರುವ ವ್ಯತ್ಯಾಸವಾಗಿರುತ್ತದೆ.

ಬಹುಶಃ ಈ ಕಾರಣದಿಂದ (ವಚನ 15)

ಎಲ್ಲಾ ಕಾಲವನ್ನು ಬಿಲಿಸುವ ಮಾನಸಿಕ ತಪ್ಪೆಯು, ನನ್ನ ತಾಯಿಯಾಗಿದ್ದಳು. ನಾನು ಮತ್ತು ನನ್ನ ಮೂರು ಮಕ್ಕಳು, ಈಗಿನ ದಿವಸಗಳಲ್ಲಿ ಒಬ್ಬಾಗಿ ಇರುವಾಗ, ಆಕೆಯು ನಮ್ಮ ಯೋಜನೆಗಳಿಗೆ ನೀಡಿದ ತರಬೇತಿಯು, ಅಶ್ವರ್ಯ ಉಂಟುಮಾಡುತ್ತದೆ, ಪ್ರತಿ ಸಂದಿಗ್ಧ ಸನ್ನಿವೇಶಗಳಲ್ಲಿ ಅಶೀರ್ವಾದಗಳನ್ನು ಹುಡುಕುವ ವರವನ್ನು ನಮಗೆ ಕಲಿಸಿದ್ದಾಳೆ.

ನಾವು ಚಿಕ್ಕವರಿರುವಾಗ, ನಮ್ಮ ಅಜ್ಜ ಅಜ್ಜಿಯರನ್ನು ಕಾಣಲು ಹೋಗುತ್ತಿದ್ದದ್ದನ್ನು ನಾನು ನೆನಪು ಮಾಡಿಕೊಳ್ಳುತ್ತೇನೆ ಅವರು ನಮ್ಮ ಜೀವಿತಕ್ಕೆ ಶಿಶೇಷವಾದವರಾಗಿದ್ದರು, ಅವರ ಮನೆಯಿಂದ ನಾವು ಹಿಂದಿರುಗುವಾಗ, ನಮಗೆ ಬಹಳ ಬೇಸರವಾಗುತ್ತಿತ್ತು. ಮರೆಯಾಗುವವರೆಗೆ ಅವರನ್ನು ಕಣ್ಣೀರಿನಿಂದ ಅಭಿನಂದಿಸುತ್ತಿದ್ದೆವು. “ನೀವು ಅವರಿಂದ ಹೊರಡುವಾಗ, ನಿಮಗೆ ದುಃಖವಾಯಿತಲ್ಲವೇ! ಅಲ್ಲಂದ ಹೊರಡುವಾಗ ನಿಮಗೆ ಬೇಸರವಾಗಿದ್ದರೆ, ಅದು ಅಫಾತಕರ ವಿಷಯವಲ್ಲವೇ?” ಎಂದು ನನ್ನ ತಾಯಿಯು ಹೇಳುತ್ತಿದ್ದಳು, ಯಾಕೆಂದರೆ ನೀವು ಜಿಟ್ಟು ಬಂದ ಜನರು ಒಳ್ಳೆಯವರಲ್ಲ ಎಂಬ ಅರ್ಥವಲ್ಲವೆ. ಅದನ್ನು ಅರ್ಥಮಾಡಿಕೊಳ್ಳಲು ನಮಗೆ ಕಷ್ಟಕರವಾದರೂ, ತಾಯಿ ಹೇಳಿದ ಸಂಗತಿ ಸತ್ಯವಾಗಿತ್ತು.

ಪೌಲನ, ಫಿಲೆಮೋನ 15ರ ಸಂದೇಶವು ಇದೇ ಆಗಿರುತ್ತದೆ. ಓನೇಸಿಮನು ಒಳಗೊಂಡಿದ್ದ ಸಮಸ್ಯೆಯ ತುದಿಯಲ್ಲಿ ಒಂದು “ಬೆಳ್ಳಿಯ ಸಾಲು ಮಾಡಿತ್ತು.” ಅವನು ಓಡಿಹೋಗದೆ

ಇದಿದ್ದರೆ, ಅವನು ಕ್ರೈಸ್ತನಾಗುವ ಸಾಧ್ಯತೆ ಇರಲಿಲ್ಲ. ಅವನು ಗುಲಾಮನಿಗಿಂತ ಹೆಚ್ಚಾದವನಾಗಿ ಹಿಂದಿರುಗಿದನು; ಅವನು ಕ್ರೈಸ್ತ ಸಹೋದರನಾಗಿ ಹಿಂತಿರುಗುತ್ತಿದ್ದನು! ಪೌಲನು “ಫಿಲೆಮೋನನಿಗೆ,” “ನಿನಗೆ ಇದಕ್ಕಿಂತ ಬೇರೆ ದಾರಿಯ ಅಗತ್ಯವಿಲ್ಲ” ಎಂದು ಹೇಳುತ್ತಿರುವನು!

ಗುಲಾಮನಿಗಿಂತಲೂ ಹೆಚ್ಚಿನವನು (ವಚನ 16)

ವಿಲಿಯಮ್ ವಿಲ್‌ಬರ್‌ಫೋರ್ಸ್ (1759-1833) ಬ್ರಿಟಿಷ್ ಸಾಮ್ರಾಜ್ಯದಲ್ಲಿ ಗುಲಾಮರನ್ನು ಮಾರಾಟಮಾಡುವ ವ್ಯವಹಾರವನ್ನು ಅಂತಿಮಗೊಳಿಸಲು ಪ್ರಯತ್ನಿಸಿದ್ದರು. ತಮ್ಮ ಇಚ್ಛೆ - ಒಂದನೆಯ ವಯಸ್ಸಿನಲ್ಲಿ ರಾಜಕೀಯಕ್ಕೆ ಇಳಿದರು, ತಮ್ಮ ಮೊದಲ ಕೆಲವು ವರ್ಷಗಳನ್ನು ಲೋಕಸಭೆಯಲ್ಲಿ ಕೆಳದರೂ ಯಾವ ಕಾರ್ಯವನ್ನು ಮಾಡಲಿಲ್ಲ, ಆದರೆ 1787ರಲ್ಲಿ ಅಲ್ಲಿ ಒಂದು ಬದಲಾವಣೆ ಉಂಟಾಯಿತು. ಅಕ್ಟೋಬರ್ 28, 1787ರ ಅವರ ಸುದ್ದಿ ಮಾಧ್ಯಮದಲ್ಲಿ, ಅವರು ಬರೆದು, “ಸರ್ವಶಕ್ತನಾದ ದೇವರು ನನ್ನ ಮುಂದೆ ಎರಡು ದೊಡ್ಡ ಧೈಯಗಳನ್ನು ಇಟ್ಟಿರುವನು,” ಗುಲಾಮರಿಗೆ ಉಂಟಾಗಿರುವ ಹಿಂಸೆ ಮತ್ತು ನೈತಿಕ ವಾದ ಕ್ರಾಂತಿ (ನೈತಿಕತೆ). ಈ ಎರಡು ವಿಶೇಷವಾದ ಸಂತಿಗಳಿಗೆ ಅವರು ತಮ್ಮ ಜೀವಿತವನ್ನು ಮುಡಿಪಾಗಿಟ್ಟರು.

ಗುಲಾಮರನ್ನು ಮಾರುವ ವಹಿವಾಟಿನ ವ್ಯಾಪಾರವನ್ನು ನಿರ್ನಾಮ ಮಾಡುವ ಆಸಕ್ತಿಯಿಂದ, ವಿಲ್‌ಬರ್‌ಫೋರ್ಸ್‌ರವರು ಅನೇಕ ಯೋಜನೆಗಳನ್ನು ಹಾಗೂ ಸಂಬಂಧಪಟ್ಟ ಹೊಂದಾಣಿಕೆಯನ್ನು ಮಾಡಿದರು. ಇದಕ್ಕೆ ಸಂಬಂಧ ಪಟ್ಟಂತೆ, ಜೊಸಾಯ ವೆಡ್ಸ್‌ವುಡ್ ಎಂಬ ಪ್ರಖ್ಯಾತಿಯಾದ ಒಬ್ಬ ಕುಂಬಾರನನ್ನು ಸಂಧಿಸಿದರು. ಅವರು ಅವನ ಒಂದು ಅಲಂಕೃತ ಭಾವ ಚಿತ್ರವನ್ನು ಮಾಡಿಕೊಡಬೇಕೆಂದು ಅವನನ್ನು ಒಪ್ಪಿಸಿದರು, ಅದನ್ನು ಮಾರಿನ ಸಂಪರ್ಕದ ಆಯುಧವನ್ನಾಗಿ ಬಳಸಿದರು. ಆ ಭಾವಚಿತ್ರದ ಮಧ್ಯದಲ್ಲಿ ಸರಪಳಿಗಳಿಂದ ಬಂಧಿಸಲ್ಪಟ್ಟಿದ್ದ, ಹಾಗೂ ಮೊಣಕಾಲೂರಿ ಬೇಡುತ್ತಿದ್ದ ಗುಲಾಮನ ಚಿತ್ರವನ್ನು ಬರೆಯಲಾಗಿತ್ತು. ಆ ಗುಲಾಮನ ಚಿತ್ರದ ಕೆಳಗಡೆ: “ನಾನು ಸಹ ಮನುಷ್ಯನು ಹಾಗೂ ಸಹೋದರನಲ್ಲವೇ?” ಎಂದು ಬರೆಯಲಾಗಿತ್ತು.

ಆ ಚಿತ್ರವನ್ನು ನೋಡಿದ ಜನರು, ಗುಲಾಮರು ಸಹ ಒಂದು ಆಸ್ತಿಯಾಗಿದ್ದು ಮತ್ತು ಅವರು ಸಹ ಮಾನವರು ಎಂದು ಪರಿಗ್ರಹಿಸಿದಾಗ, ವಿಲ್‌ಬರ್‌ಫೋರ್ಸ್‌ರವರ ಗುಲಾಮತನದ ಕಾರ್ಯಕ್ರಮಕ್ಕೆ ಪ್ರೋತ್ಸಾಹ ದೊರೆಯಿತು. ಪೌಲನು ಸಹ ಇದನ್ನೇ ಮಾಡಿದನು. ಓನೇಸಿ ಮನನ್ನು ಫಿಲೆಮೋನನ ಬಳಿಗೆ ಹಿಂದಿರುಗಿಸಿದಾಗ, ಅವನ ಕೈಯಲ್ಲಿ ಪತ್ರವನ್ನು ಬರೆದು ಕಳುಹಿಸಿದನು. ಅವನನ್ನು ಹಿಂತಿರುಗಿಸಿದನು ಎಂಬ ಸಾರಾಂಶವನ್ನು ಪತ್ರದಲ್ಲಿ ಬರೆದಿದ್ದನು, ಆದರೆ ಅವನನ್ನು “ಗುಲಾಮನನ್ನಾಗಿ ಕಳುಹಿಸದೆ, ಗುಲಾಮನಿಗಿಂತ ಹೆಚ್ಚಿನವನನ್ನಾಗಿ ಮಾರ್ಪಡಿಸಿ, ಕ್ರಿಯೆ ಸಹೋದರನನ್ನಾಗಿ ಹಿಂದಿರುಗಿಸಿದ್ದನು” (ವಚನ 16). ಫಿಲೆಮೋನನು, ಓನೇಸಿಮನನ್ನು ಕ್ರೈಸ್ತ ಕುಟುಂಬದ ಒಬ್ಬ ಸದಸ್ಯನನ್ನಾಗಿ ಮಾಡಿಕೊಳ್ಳುವವರೆಗೆ ಪೌಲನ ಚಿಂತನೆಯು ಕುಂದಿ ಹೋಗಲಿಲ್ಲ.

ಪೌಲನ ಈ ಸವಾಲುಗೆ ಫಿಲೆಮೋನನು ಹೇಗೆ ಉತ್ತರಿಸಿದನು? ಅದು ನಮಗೆ ತಿಳಿಯುವದಿಲ್ಲ. ಫಿಲೆಮೋನನ ಪತ್ರಿಕೆಯು ನಾಶವಾಗದಂತೆ ಉಳಿದು, ಹೊಸ ಒಡಂಬಡಿಕೆಯಲ್ಲಿ ಸ್ಥಾನವನ್ನು ಪಡೆದಿರುವುದರಿಂದ, ಪೌಲನ ಆಶೆಯಂತೆಯೇ, ಆ ಗುಲಾಮನ - ಯಜಮಾನನು ವರ್ತಿಸಿದನೆಂಬ ಸಾಧ್ಯತೆಯಿದೆ.

ವಿಲ್‌ಬರ್‌ಫೋರ್ಸ್‌ರವರ ಜೀವನ ಪರ್ಯಂತರದ ಗುಲಾಮರ ಕುರಿತಾದ ಹೋರಾಟವು ಯಶಸ್ವಿಯಾಯಿತು. ಈ ಹೋರಾಟವನ್ನು ಮಾಡಲು ಪ್ರಾರಂಭಿಸಿದ ನಲವತ್ತಾರು ವರ್ಷಗಳಲ್ಲಿ, ಜುಲೈ 26, 1833ರಲ್ಲಿ, ಬ್ರಿಟಿಷ್ ಸಾಮ್ರಾಜ್ಯ ಸಭೆಯಲ್ಲಿ ಗುಲಾಮತನವನ್ನು ರದ್ದು ಪಡಿಸುವ ಕಾಯ್ದೆಯನ್ನು ಮಂಡಿಸಲಾಯಿತು, ಬ್ರಿಟಿಷ್ ಸಾಮ್ರಾಜ್ಯದಲ್ಲಿ ಇದನ್ನು ಅನುಸರಿಸಲಾಯಿತು.

ಮೂರು ದಿನಗಳ ನಂತರ ಅವರು ಮರಣ ಹೊಂದಿದರು. ಗುಲಾಮರನ್ನು “ಮನುಷ್ಯರು” ಮತ್ತು “ನಹೋದರರು” ಎಂದು ದೇಶಾದ್ಯಂತ ಹಲಗುಣಿಸಿದ ನಂತರ ಅವರು ಮರಣವನ್ನು ಹೊಂದಿದರು.

“ನನ್ನನ್ನು ನೇರಿಸಿಕೊಳ್ಳುವ ಪ್ರಕಾರವೇ ಅವನನ್ನು ನೇರಿಸಿಕೋ” (ವಚನ 17)

1828 ರಿಂದ 1910ರ ವರೆಗೆ ಜೀವಿಸಿದ್ದ ಅಯೇ ಲಾಲ್‌ಸ್ವಾಯ್ ಎಂಬ ರಷ್ಯ ದೇಶದ ಬರಹಗಾರನು. “ಎಲ್ಲ ಸ್ತ್ರೀ ಇರುತ್ತದೋ ಅಲ್ಲ ದೇವರು ಇರುವನು” ಎಂಬ ಸಣ್ಣ ಕಥೆಯನ್ನು ಬರೆದಿರುವನು. ಆ ಕಥೆಯಲ್ಲಿ, ಒಂದು ಸಣ್ಣ ನೆಲಮಾಳಿಗೆಯ ಕೊಠಡಿಯಲ್ಲಿ ಕೆಲಸ ಮಾಡುತ್ತಿದ್ದ ಮಾರ್ಗನ್ ಅವರ್‌ಡಿಸ್ ಎಂಬ ಒಬ್ಬ ಚಮ್ಮಾರನ ವಿಷಯವನ್ನು ತಿಳಿಸಿರುವನು. ಅವನ ಕೊಠಡಿಯಲ್ಲಿ ಅಳವಡಿಸಿದ ಒಂದು ಚಿಕ್ಕ ಕಿಟಕಿಯ ಮೂಲಕ, ಹಾದು ಹೋಗುತ್ತಿದ್ದ ಜನರ ಪಾದಗಳನ್ನು ಮಾತ್ರ ಅವನು ನೋಡಲು ಸಾಧ್ಯವಿತ್ತು.

ಒಂದು ರಾತ್ರಿ ಅವನು ಮಲಗಿರುವಾಗ, “ಮಾರ್ಗನ್, ಮಾರ್ಗನ್! ನಾಳೆಯ ದಿನ ನಾನು ಜೀವಿಯಲ್ಲಿ ಹೋಗುವೆನು, ಅದನ್ನು ನೀನು ಕಿಟಕಿಯಿಂದ ನೋಡಬೇಕು” ಎಂಬ ಸ್ವರವನ್ನು ಕೇಳಿದನು. ಅದು ಕರ್ತನ ಸ್ವರವೇ ಎಂದು ಅವನು ಗ್ರಹಿಸಿಕೊಂಡು, ಮರುದಿನ ಎಚ್ಚರದಿಂದ ಕರ್ತನ ಬರೋಣವನ್ನು ಮುನ್ನೋಡುತ್ತಿದ್ದನು. ಹೇಗೂ, ಆ ದಿನವು ಕಳೆಯುತ್ತಾ ಬರುವಾಗ, ಅದು ಅವನಿಗೆ ಸಾಮಾನ್ಯವಾದ ದಿನವಾಗಿಯೇ ಬಾಸವಾಯಿತ್ತು.

ಆ ನಂತರ, ವಯಸ್ಸಾವಂಥ ಹಾಗೂ ನಿವೃತ್ತಿ ಹೊಂದಿದ್ದ ಸೈಕಾಸಿಜ್ ಎಂಬ ಸೈನಿಕನು, ರಸ್ತೆಯಲ್ಲಿದ್ದ ಹಿಮವನ್ನು ಕಡಿದು ಹಾಕುತ್ತಿದ್ದನು. ನಂತರ ಮಾರ್ಗನ್‌ನು ಅವನ ಮೇಲೆ ದಯೆಯಿಟ್ಟು, ಅವನೊಂದಿಗೆ ಚಹಾ ಸೇವಿಸಲು ಅವನನ್ನು ತನ್ನ ಅಂಗಡಿಗೆ ಆಹ್ವಾನಿಸಿದನು. ನಂತರ ಮಗುವಿನ ಅಳುವನ್ನು ಕೇಳಿ, ಹೊರಗೆ ಹೋದಾಗ, ಅಲ್ಲಿ ಹಸಿವಿನಿಂದ ಇದ್ದ ತಾಯಿಯನ್ನು ಮತ್ತು ಮಗುವನ್ನೂ ಕಂಡು ಅವರನ್ನೂ ತನ್ನ ಮನೆಗೆ ಆಹ್ವಾನಿಸಿದನು. ಆಕೆಗೆ ರೋಷಿಯನ್ನು ಹಾಗೂ ಕೋಸಿನಿಂದ ತಯಾರಿಸಲ್ಪಟ್ಟ ಸೂಪನ್ನು ನೀಡಿ, ಆ ಮಗುವನ್ನು ತನ್ನ ಕೈಯಲ್ಲಿ ಹಿಡಿದಿದ್ದನು, ಅವಳಿಗೆ ಚಿಳಿಯಲ್ಲಿ ಬೆಚ್ಚಗಿರಲು, ಒಂದು ಮೇಲಂಗಿಯನ್ನು ಸಹ ನೀಡಿದನು.

ತಾಯಿ ಮತ್ತು ಮಗು ಅವನ ಮನೆಯಿಂದ ಹೊರಟ ನಂತರ, ಆ ಜೀವಿಯಲ್ಲಿ ಜಗುವಿನ ವಾತಾವರಣವು ಉಂಟಾಗಿರುವಾಗ, ಅದನ್ನು ನೋಡಲು ಮಾರ್ಗನ್‌ನು ಹೊರಗೆ ಬಂದನು. ಅಲ್ಲಿ ಒಬ್ಬ ವೃದ್ಧೆಯು ಸೇಜನ ಹಣ್ಣುಗಳನ್ನು ಮಾರುತ್ತಿದ್ದಳು. ಅವಳಲ್ಲದಂತೆ ಹಣ್ಣುಗಳನ್ನು ಕದ್ದುಕೊಂಡ ಒಬ್ಬ ಜೀವಿ ಹುಡುಗನನ್ನು ಅವರು ಹಿಡಿದಿದ್ದರು, ಅವನ ಕೂದಲನ್ನು ಎಳೆದು ಹಿಡಿದಿಟ್ಟಿದ್ದರು, ಮಾರ್ಗನ್‌ನು ಅವರ ನಡುವೆ ಸಂಧಾನಕಾರನಾಗಿ, ಆ ಹುಡುಗನು ಕದ್ದುಕೊಂಡ ಹಣ್ಣಿಗೆ ಹಣವನ್ನು ಸಹ ನೀಡುವೆನು ಎಂದು ಸಂಧಾನ ಮಾಡಿದ್ದನು. ಕೆಲವಾರು ಮಾತುಗಳನ್ನಾಡಿದ ನಂತರ ಹಣ್ಣುಮಾರುವವಳಿಗೂ ಮತ್ತು ಹುಡುಗನ ನಡುವೆ ಸಂಧಾನವಾಯಿತು, ಆ ಹುಡುಗನು ಹಾಗೂ ಸ್ತ್ರೀ ಇಬ್ಬರೂ ಆ ಸ್ಥಳದಿಂದ ಹೊರಟು ಹೋದರು.

ಆ ಸಾಯಂಕಾಲ, ಮಾರ್ಗನ್‌ನು ತನ್ನ ಬೈಬಲನ್ನು ಓದುವಾಗ, “ಮಾರ್ಗನ್, ಮಾರ್ಗನ್” ನೀನು ನನ್ನನ್ನು ಅರಿಯಲಿಲ್ಲವೇ? ಎಂಬ ಸ್ವರವನ್ನು ಕೇಳಿಸಿ ಕೊಂಡನು, ಆಗ ಮಾರ್ಗನ್‌ನು “ಯಾರದು? ಎನ್ನಲು,” “ಇದು ನಾನೇ” ಎಂಬ ಹಲಿಚಯವಾದ ಸ್ವರವನ್ನು ಕೇಳಿದನು. ನಂತರ, ಕತ್ತಲನಿಂದ ಅವನ ಮನೆಯೊಳಗೆ ವೃದ್ಧನಾದ ಸೈನಿಕನಾದ ಸೈಫಾನಿಜ್ ಒಳಗೆ ಬಂದನು ಮತ್ತು ತಕ್ಷಣವೇ ಅವನು ಹೊರಟು ಹೋಗುವಾಗ “ಇದು ನಾನೇ” ಎಂಬ ಮತ್ತೊಂದು ಸ್ವರವನ್ನು ಕೇಳಿದನು. ನಂತರ ಕೂಸಿನೊಂದಿಗಿದ್ದ ತಾಯಿಯನ್ನು ಕಾಣುವಾಗ, ಅವಳೂ ಸಹ ವೇಗವಾಗಿ ಹೊರಟು ಹೋಗುವಾಗ, “ಇದು ನಾನೇ” ಎಂಬ ಮೂರನೇಯ

ಸ್ವರವನ್ನು ಕೇಳಿದನು. ಈಗ ಹಣ್ಣು ಮಾರುತ್ತಿದ್ದ ವೃದ್ಧಿಯ ಮತ್ತು ಚಿಕ್ಕ ಜೀವಿ ಬಾಲಕನ ಸರದಿ, ಅವರೂ ಸಹ ಕಾಣದಾದರು.

ಮಾರ್ಣನನು, ಆ ದಿನ ಕರ್ತನನ್ನೇ ನೋಡಿದನು ಎಂದು ಗ್ರಹಿಸಿಕೊಂಡನು. ಬೈಬಲಿನಲ್ಲಿದ್ದ ಈ ವಾಕ್ಯಗಳನ್ನು ಆ ದಿನ ಅವನು ಓದಿದನು, “ನಾನು ಹಸಿದಿದ್ದೆನು, ನನಗೆ ಊಟಕ್ಕೆ ಕೊಟ್ಟಿರಿ; ನಾನು ಬಾಯಾರಿದ್ದೆನು, ನನಗೆ ಕುಡಿಯುವುದಕ್ಕೆ ಕೊಟ್ಟಿರಿ; ಹರದೇ ಶಿಯಾಗಿದ್ದೆನು, ನನ್ನನ್ನು ಸೇರಿಕೊಂಡಿರಿ; ಬಟ್ಟೆಯಿಲ್ಲದವನಾಗಿದ್ದೆನು, ನನಗೆ ಉಡುಪುಗಳನ್ನು ಕೊಟ್ಟಿರಿ” (ಮತ್ತಾಯ 25:35; KJV). ನಂತರ, ಆ ಪುಟದ ತಳ ಭಾಗದಲ್ಲಿ ಈ ಲೇಖಿ ಬರೆಯಲಾಗಿದೆ, “ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನಿಗೆ ವಿನೇನು ಮಾಡಿದರೋ ಅದನ್ನು ನನಗೂ ಮಾಡಲಾಯಿತು” (ಮತ್ತಾಯ 25:40; KJV).

“ಮತ್ತು ಮಾರ್ಣನನ ಕನಸು ಆ ದಿನ ನೆರವೇರಿತು, ರಕ್ಷಕನು, ನಿಜವಾಗಲೂ ಅವನನ್ನು ಸಂಧಿಸಿದನು, ಅವನು ಆತನನ್ನು ಆಹ್ವಾನಿಸಿದ್ದನು” ಎಂದು ಟಾಲ್ ಸ್ಟಾಯ್‌ರವರು ಅಂತ್ಯಗೊಳಿಸಿದರು.

ಟಿಪ್ಪಣಿಗಳು

¹Walter Bauer, *A Greek-English Lexicon of the New Testament and Other Early Christian Literature*, 3d ed., rev. and ed. Frederich William Danker (Chicago: University of Chicago Press, 2000), 383. ²Markus Barth and Helmut Blanke, *The Letter to Philemon*, The Eerdmans Critical Commentary (Grand Rapids, Mich.: Wm. B. Eerdmans Publishing Co., 2000), 315. ³(ಯೋಹಾನ್ 8:1-11)ರಲ್ಲಿ ಪಾಪಕ್ಕೆ ಸಿಕ್ಕಿಬಿದ್ದ ವಿಷಯದಲ್ಲಿ ಯೇಸು ಮಾತನಾಡಿ ಅವರ ದೃಷ್ಟಿಯು, ಅವಳಿಂದ ಯೇಸುವಿನ ಬಳಿಗೆ ಬರುವಂತೆ, ತಾನು ತಲೆ ಬಗ್ಗಿಸಿ ನೆಲದ ಮೇಲೆ ಬರೆಯಲು ಆರಂಭಿಸಿದನು. ಇದನ್ನು ಹೋಲಿಸಲಾಗಿದೆ. ⁴Barth and Blanke, 324. ⁵ಫಿಲಿಪ್ಪಿ 4:2ರಲ್ಲಿ ಎರಡು ಸಾಲಿ ಬಳಸಲಾಗಿದೆ. ⁶J. B. Phillips, *Letters to Young Churches* (New York: Macmillan Co., 1950), 163. ⁷Joseph A. Fitzmyer, *The Letter to Philemon*, The Anchor Bible (New York: Doubleday, 2000), 28. ⁸James D. G. Dunn, *The Epistles to the Colossians and to Philemon*, The New International Greek Testament Commentary (Grand Rapids, Mich.: Wm. B. Eerdmans Publishing Co., 1996), 304-05. ⁹Barth And Blanke, 30. ¹⁰Bauer, 992.

¹¹Jerome, quoted in Peter Gorday, ed., *Colossians, 1, 2 Thessalonians, Titus, Philemon*, Ancient Commentary on Scripture (Downers Grove, Ill.: InterVarsity Press, 2000), 316. ¹²ಕ್ರಿಸ್ತನಿಗೆ ಮಾರ್ಣನು ಗೊಳಿಸಿದವರಲ್ಲಿ, ಇತರ ವಿಷಯಗಳು ಒಳಗೊಂಡಿರುತ್ತವೆ. “ಕ್ರಿಸ್ತನು ದೇವರ ಮಗನು” ಎಂಬುದನ್ನು ನಂಬಲು, ಒಬ್ಬನು ಸುವಾರ್ತೆಯನ್ನು ಕೇಳಬೇಕು ಪಾಪಕ್ಕಾಗಿ ಸತ್ತನು (1 ಜೇತ್ರ 3:18) ಫುನರುತ್ತಾನೆ ಹೊಂದಿದನು ಎಂದು ತಿಳಿಯುವನು (1 ಕೊರಿಂಥ 15:17). ಅವನು ಮನುಷ್ಯನಂತರಪಟ್ಟು, ಅವನ ಜೀವನವನ್ನು ಬದಲಿಸಿಕೊಳ್ಳಬೇಕು (ಮತ್ತಾಯ 21:29; KJV) (ಓನೇಸಿಮನು ಮಾನುಷನಂತರಪಟ್ಟು ಹಿಂದಿರುಗಿದನು ಎಂದು ತಿಳಿಯುತ್ತೇವೆ) ಅದರ ಸಂಗಡ, ಕ್ರಿಸ್ತನಲ್ಲಿ ಇತರರಿಗೆ ನಂಬಿಕೆಯನ್ನು ಅರಿಕೆ ಮಾಡುವರು (ರೋಮಾಪುರ 10:9). ಪಾಪದ ಪರಿಹಾರಕ್ಕಾಗಿ, ಮಾನುಷನಂತರ ಹೊಂದಿದ ಮನುಷ್ಯನು ದೀಕ್ಷಾಸ್ನಾನ ಮಾಡಿಸಿಕೊಳ್ಳುವನು (ಅಪೊಸ್ತಲಕೃತ್ಯಗಳು 2:38). ¹³ಡನ್ ರವರು “ಒಂದು ವೇಳೆ” ಎಂಬುದನ್ನು “ವಿನಾದರು” ಎಂಬ ಅರ್ಥವನ್ನು ನೀಡಿರುವರು (ಡನ್, 338). ¹⁴Bauer, 319. ¹⁵Ibid., 124.